

ನತ್ತಪರು ಎಣ್ಣದ್ವಾರೆ?

ಉಕ 16:19-31

“ನತ್ತಪರು ಎಣ್ಣದ್ವಾರೆ?” ಎಂಬ ಈ ಪ್ರಶ್ನೆ ಅನೇಕರಿಗೆ ಆನ್ತಹಿಯಿಷ್ಟಾಗಿದೆ. ನಾವು ತಿಜದುಕೊಳ್ಳುವದು ಬಹಳಿದಿದೆ: ನಾವು ನತ್ತ ತಕ್ಷಣವೇ ಎಣ್ಣಗೆ ಹೋಗುತ್ತೇವೆ, ನಮ್ಮನ್ನು ಜಟ್ಟಹೊಗಿದ್ದ ಸ್ಥಳಿಗೆ ರು ಪ್ರಜ್ಞಿಯಿಷ್ಟಾಗಿಲ್ಲವೋ ಅಥವಾ ಇಲ್ಲವೋ ನಾವು ಶ್ರೀತಿ ಮಾಡಿದವರ ಅಥವಾ ಮಾಡದಿಲ್ಲದವರ ಬಗ್ಗೆ ಅವರು ನಮ್ಮನ್ನು ಅಗಣಯುವುದರು ಕುಲತು ದುಃಖಿಸಿದಾಗ ಅವರಿಗೆ ಗೊತ್ತಿದೆಯೇ, ಎನ್ನುವಂತಹವುಗಳು. ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ. ಮುಂದಿನ ಜಿವನಕ್ಕೆ ನಂಬಂಧ ಹಣ್ಣರುವ ಅನೇಕ ವಿಷಯಗಳನ್ನು ದೇವರು ನಿಖಿಂದ ದೂರವಿಟ್ಟಿರುತ್ತಾನೆ.

ನತ್ತನಂತರದ ಜಿವಿತದ ಕುಲತ ಜ್ಞಾನವನ್ನು ನಮಗೆ ದೇವರು ಬಿತ್ತಿಗೊಳಿಸಿರುವದು ಒಂದು ಒಳ್ಳೆಯ ಉದ್ದೇಶವಾಗಿದೆ. ನಮ್ಮನ್ನು ಜಟ್ಟ ಹೋಗಿರುವ ಶ್ರೀಯರು ನಮಗೆ ಹತ್ತಿರವಿದ್ದಾರೆ, ನಾವು ಹೇಳುವುದನ್ನು ಅಥವಾ ಮಾಡುವುದನ್ನು ನೋಡುತ್ತಾರೆ ಎನ್ನುವದನ್ನು ನಂಬಿವದು ನಮಗೆ ಅನಾನುಕೂಲತೆಯಾಗಿಲ್ಲವೋ? ತಹ್ವಾಗಿ ಅಥವಾಡಿಕೊಳ್ಳಬೇಕಿದೆ: ಈ ಲೀತಿಯಿಲ್ಲತ್ತು ಎಂದು ಹೇಳುತ್ತಿಲ್ಲ. ನಾನು ಅದನ್ನು ಆ ಲೀತಿಯಿಲ್ಲದ್ದರೆ ಎಂದು ಹೇಳುತ್ತೇನೆ, ನಮ್ಮನ್ನು ಗಮನಿಸುತ್ತಿದ್ದಾರೆ ಎಂಬದು ತಿಜದುಕೊಂಡಾಗ ನಮ್ಮಿಲ್ಲ ಅನೇಕರಿಗೆ ಅನಾನುಕೂಲತೆ ಉಂಟಾಗುವುದು.

ಹೂಡಿಸಿಕೊಗಿ, ಕರ್ತನು ನಮ್ಮನ್ನು ಒಂದೇ ಸಮಯದಲ್ಲಿ ಒಂದೇ ಲೋಕದಲ್ಲಿ ರುವದನ್ನು ಬಯಸುತ್ತಾನೆ. ನಮ್ಮ ಮುಂದಿನ ಜಿವನದ ಕುಲತು ಹೆಚ್ಚಾಗಿ ತಿಜದುಕೊಳ್ಳಲು ದೇವರು ಅವಕಾಶಕೊಡುವುದಾದರೆ ನಮ್ಮ ಈ ಜಿವನದಲ್ಲಿ ಕಾಯ್ದಾಗಳನ್ನು ಮಾಡಲು ನಮ್ಮನ್ನು ಅನಹಕರಾಗಿ ಮಾಡುವುದು. ಬರುವ ಲೋಕದ ಕುಲತಾದ ವಿಷಯಗಳನ್ನು ನಿಖಿಂದ ದೂರವಿಡುವುದು ತಂದೆಯ ಜಿತ್ತವಾದ್ವಿಲಂದ (ನೋಡಿ ಧರೋಪದೇಶಕಾಂಡ 29:29), “ನಿಸ್ತ ಜಿತ್ತವೇ ಆಗಲ” (ನೋಡಿಲ ಮತ್ತಾಯ 26:42) ಎಂದು ನಾವು ತೃಪ್ತಿಯಂದ ಹೇಳಿಬೇಕು.

ಹಾಗಿದ್ದರೂ, ಈ ವಿಷಯದ ಕುಲತು ದೇವರ ತ್ರಿಕರ್ಣಿಯನ್ನು ತಿಜಯುವ ಹಕ್ಕನು ನಮಗಿದೆ. “ನತ್ತಪರು ಎಣ್ಣದ್ವಾರೆ?” ಎನ್ನುವ ಪ್ರಶ್ನೆಗೆ ನತ್ತಪರಾನುನಾರ ಉತ್ತರ ಕಂಡುಕೊಳ್ಳಲು ಯೇಸು ಹೇಳಿದ ಕಥೆಯನ್ನು ಅಧ್ಯಯನ ಮಾಡೋಣ:

ಬಿಜ್ಯಯವಂತನಾದ ಒಬ್ಬ ಮನುಷ್ಯನಿಡನು. ಅವನು ನತ್ತಲಾತಿ ನಯವಾದ ನಾಯಕು ಮಂತಾದ² ವಸ್ತುಗಳನ್ನು ಧರಿಸಿಕೊಂಡು ಶ್ರುತಿದಿನಪೂರ್ವ ವೈಖಾನಂದನೆ ಸುಖಸಂತೋಷ ಹಡುವುದನು. ಅವನ ಮನೇ ಬಾಗಿಲಳ್ಳಿ ಲಾಜರನೆಂಬ ಒಬ್ಬ ಜಿಜ್ಞಾಸು ಇದ್ದುಕೊಂಡಿದ್ದನು. ಇವನು ಮೈತ್ರಿಪಂಭಾ ಹುಟ್ಟಿದ್ದನು. ಬಿಜ್ಯಯವಂತನ ಮೇಜನಿಂದ ಇದ್ದ ಎಂಜಲನ್ನು ತಿಂದು ಹಸಿತ್ತ ತೀರಿಸಿಕೊಳ್ಳಬೇಕೆಂದಿದ್ದನು. ಇಷ್ಟ ಮಾತ್ರಾಪಲ್ಲದ ನಾಯಕ ನಹ ಬಂದು ಅವನ ಹುಟ್ಟಿರುತ್ತಿದ್ದವು ಹಿಗಿರುವಲ್ಲಿ ಸ್ಥಿತಿ ಕಾಲದ ಮೇಲೆ ಆ ಜಿಜ್ಞಾಸಾರನು ನತ್ತನು. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಭಿಹಾಮನ ಎದೆಗೆ ಬರಿಸಿದರು. ಆ ಬಿಜ್ಯಯವಂತನು ನಹ ನತ್ತನು, ಅವನಿಗೆ ಉತ್ತರ ಶಿಯಿಗಳ ಅದಪ್ತಿ. ಅವನು ಹಾತಾಳದೊಳಗೆ ಯಾತನೆ ಹಡುತ್ತಾ ಇರುವಲ್ಲ ಕಣ್ಣಿತ್ತು ದೂರದಿಂದ ಅಭಿಹಾಮನನ್ನು ಇವನ ಎದೆಗೆ ಬರಿಕೊಂಡಿದ್ದ ಲಾಜರನನ್ನು ನೋಡಿ - ತಂದೆಯೇ ಅಭಿಹಾಮನೇ, ನನ್ನ ಮೇಲೆ ದಯವಿಟ್ಟು ಲಾಜರನನ್ನು

ಕಳುಹಿನಲು ಅವನು ತನ್ನ ತದಿಬೀರಳನ್ನು ನಿಲಾನಿಲ್ಲ ಅದ್ದಿ ನನ್ನ ನಾಲಗೆಯನ್ನು ತಳ್ಳಿಗೆ ಮಾಡಿ, ಈ ಲಾಲಿಯಲ್ಲ ಸಂಕಟಪಡುತ್ತೇನೆ ಎಂದು ಕಾಗಿ ಹೇಳಿದನು. ಆದರೆ ಅಭಿಹಾಮನು - ತಂದಾ, ನಿನು ಆಶಿಸಿದ ನುಲಪನ್ನು ನಿತ್ಯ ಜೀವಮಾನದಲ್ಲ ಹೊಂದಿದಿ: ಹಾಗೆಯೇ ಲಾಜರನು ಕಷ್ಟಪನ್ನು ಹೊಂದಿದನು ಎಂಬುದನ್ನು ನೆನಹಿಗೆ ತಂದುಕೊಂಡೆ ಈಗಲಾದರೋ ಇಲ್ಲ ಇವನಿಗೆ ನಮಾಧಾನ, ಆದರೆ ನಿನಗೆ ಸಂಕಟ. ಇದು ಪೂತ್ರವಲ್ಲಿದೆ ನಮಗೂ ನಡುವೆ ದೊಡ್ಡದೆಂದು ದೊಂಗರ ನ್ಯಾಹಿಸಿದೆ. ಅದಕಾರಣ ಈ ಕಡೆಯಿಂದ ನಿಮ್ಮ ಬಳಗೆ ಯಾರೂ ದಾಮುದರಕ್ಕಾಗಿ ಅಂದನು. ಆಗ ಅವನು - ಅಹಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನಗೆ ಕಳುಹಿಸಬೇಕೆಂದು ನಿನ್ನನ್ನು ಬೇಕಿಕೊಳ್ಳುತ್ತೇನೆ. ನನಗೆ ಬಂದು ಮಂದಿ ಅಳ್ಳಿ ತಮ್ಮಂದಿಲದ್ದಾರೆ. ಅವರು ನಹ ಈ ಯಾತನೆಯ ಸ್ಥಳಕ್ಕೆ ಬಂದಾರು, ಬಾರದಂತೆ ಅವನು ತಾನು ಕಂಡರ್ಥನ್ನು ಅವಲಿಗೆ ಜೆನ್ನಾಗಿ ಹೇಳಿ ಅಂದನು. ಆದರೆ ಅಭಿಹಾಮನು - ಮೊಳೆಯ ಧರ್ಮಶಾಸ್ತ್ರ ಶ್ರವಾದಿಗಳ ಗ್ರಂಥಗಳೂ ಅವರಿಳಿ ಅದೆ. ಅಪ್ರಾಗಣ್ಯ ಹೇಳಿ ಅನ್ನಲು ಅವನು - ತಂದೆಯೇ, ಅಭಿಹಾಮನೇ, ಹಾಗಲ್ಲ ನತ್ತಪರ ಕಡೆಯಿಂದ ಒಬ್ಬನು ಅವರ ಬಳಗೆ ಹೊದರೆ ಅವರು ದೇವರ ಕಂಡೆ ತಿರುಕೊಳ್ಳುವರು ಅಂದನು. ಅಭಿಹಾಮನು ಅವನಿಗೆ ಅವರು ಮೊಳೆಯ ಮಾತನ್ನು ಶ್ರವಾದಿಗಳ ಮಾತನ್ನು ಕೇಳಿದ್ದರೆ ನತ್ತುಹೊಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪಿದಿಲ್ಲ ಎಂದು ಹೇಳಿದನು (ಉಕ 16:19-31).

ಈ ವಾಕ್ಯ ಭಾಗದಿಂದ ಅನೇಕ ಹಾರ್ಗಳನ್ನು ಆಯ್ದುಕೊಳ್ಳುವಹುದು,³ ಆದರೆ ಈ ಪ್ರಂಗದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಆಲೋಚಿಸಿಹೋಣ: ಈ ವಾಕ್ಯ ಭಾಗವು ನತ್ತಪರ ಕುಲತಾಗಿ ಏನನ್ನು ಬೋಧಿಸುತ್ತದೆ?

“ಆದರೆ,” ಕೆಲವೊಬ್ಬರು “ಸೀಮು ಯಾವುದೇ ಒಂದು ಒಪ್ಪಂದಕ್ಕೆ ಈ ವಜನಗಳಿಂದ ಬರಲು ಆಗುವುದಿಲ್ಲ. ಯಾಕೆಂದರೆ ಇದು ಒಂದು ದೃಷ್ಟಾರ್ಥಪಾರಿದೆ. ಮತ್ತು ನಿದಿಷ್ಟವಾಗಿ ನತ್ತನಂತರದ ಜೀವನದ ಜಿತುವನ್ನು ಹೊಡಲಾಗುವದಿಲ್ಲ” ಎಂದು ಹೇಳಿ ವಿರೋಧಿಸುತ್ತಾರೆ. ಇದು ಒಂದು ಹೇಳಿ ದೃಷ್ಟಾರ್ಥಪಾರಿದ್ದರೆ, ಇದು ದೃಷ್ಟಾರ್ಥಗಳ ನಾಮಾನ್ಯ ವಿಧಾನಕ್ಕೆ ನಲ ಹೊಂದುವಂಥದ್ದಲ್ಲ.⁴ ಉದಾಹರಣೆಗೆ, ಈ ಕಥೆಯಲ್ಲಿರುವ ಒಬ್ಬ ವ್ಯಕ್ತಿಯ ಹೆಸರನ್ನು ಯೇನು ಹೇಳಿದ್ದಾನೆ: “ಲಾಜರ.” ನನಗೆ ತಿಖಿದಿರುವ ಮುಣಿಗೆ, ಇಂಥಹದ್ದನ್ನು ಅತನು ಯಾವ ದೃಷ್ಟಾರ್ಥಗಳಲ್ಲಿಯೂ ಮಾಡಲಿಲ್ಲ. ಇದಲ್ಲದೆ, ಈ ದೃಷ್ಟಾರ್ಥದ ಮೂಲ ಉದ್ದೇಶವು, ಎಲ್ಲಿಗೂ ತಿಖಿದಿರುವಂತಹ ಷಟನೆಯ ಮೂಳಾಂತರ ಆತ್ಮೀಕ ಹಾರುವನ್ನು ಕಲನುವಂತದ್ದಾಗಿದೆ. ನರಾನಲಿ ಉದ್ದೇಶ ನತ್ತಪರ ಸ್ಥಿತಿಯ ಬಗ್ಗೆ ಜೆನ್ನಾಗಿ ಅಲಿತರವರೆಂದು ನಾನು ಸಂದೇಹಿಸುತ್ತೇನೆ. ಇಲ್ಲಿಯವರ ವಿಷಯಗಳ ಇದು ದೃಷ್ಟಾರ್ಥವಲ್ಲ ವೆಂದು ನಾಜಿಸುತ್ತದೆ, ಆದರೆ ಯೇನು ತನ್ನ ಸಂದೇಶವನ್ನು ಅಲಿತಕೊಳ್ಳಲು ನಿಜವಾದ ಜೀವನ ಕಥೆಯನ್ನು ಹೇಳಿದರು.⁵

ಅನ್ನೊಂದು ಲೀತಿಯಲ್ಲ ಹೇಳುವಾಗ, ವಿನು ನಾವು ಇದನ್ನು ದೃಷ್ಟಾರ್ಥವೆಂದು ಹೇಳಿಕೊಂಡರೆನು? ಆದರ ನತ್ಯತೆಯ ಬಗ್ಗೆ ಇದು ಸ್ವಲ್ಪ ವ್ಯಾತ್ಯಾಸವನ್ನುಂಟು ಮಾಡುತ್ತದೆ. “ದೃಷ್ಟಾರ್ಥ” ಎನ್ನುವ ಶಬ್ದವು “ಕಲ್ಪನೆಯ ಕಥೆ” ಆಗಿರುವುದಿಲ್ಲ, ದೃಷ್ಟಾರ್ಥವು ಜೀವನದ ನತ್ಯ ಸಂದರ್ಭವನ್ನು ತೆಗೆದುಹೊಂಡು ಮತ್ತು ಅತ್ಯುಕ ಅಳವಡಿಸಿಕೊಳ್ಳಲಾಗಿದೆ.⁶ ನಾನು ಉಕ 16:19-31ರ ಭಾಗವು ದೃಷ್ಟಾರ್ಥಪಾರಿದೆ ಎಂದು ನಂಬಿಪುದಿಲ್ಲ - ಆದರೆ, ಒಂದು ಹೇಳಿ ಆಗಿದ್ದರೂ ಈತ, ಇಂದಿಗೂ ಈ ಭಾಗವು ಕಷ್ಟಗೆ ಕಾಣದ ಅತ್ಯಗಳಿಗೆ ವಿನಾಗುತ್ತಪೆ ಎಂಬುದರ ಕುಲತು ನಿಶ್ಚಿತಪಾದ ವಿವರಣೆಯನ್ನು ತೊಡುತ್ತದೆ.

“ನತ್ತವರು ಎಲ್ಲಾದ್ದಾರೆ?”⁷ ಎನ್ನುವ ತ್ರಿಶ್ಯಗೆ ದೇವರ ಉತ್ತರವಾಗಿ ಬೋಣ ಪುರಾಜ ಮತ್ತು ಶ್ರೀಮಂತನ ಕಥೆಯನ್ನು ನಾವು ಉಪಯೋಗಿಸಬಹುದೆಂದು ನಷ್ಟನ್ನು ಮನಪೋಷ್ಯವಂತೆ ಮಾಡಿದೆ. ನಾವು ಈ ವಾಕ್ಯ ಭಾಗವನ್ನು ಹಲಕ್ಕಿಸಿದಂತೆ ಅನೇಕ ಮುಕ್ತಾಯಗಳನ್ನು ತಂಡುತ್ತೇವೆ.

ನತ್ತವರು ಎಲ್ಲಾಃ ಇದ್ಯಾರೆ - ಮತ್ತು ಅವರು ತ್ರಜೀಯುಳ್ಳವರಾಗಿದ್ಯಾರೆ

“ನತ್ತವರು ಎಲ್ಲಾದ್ದಾರೆ?” ಎನ್ನುವ ತ್ರಿಶ್ಯಗೆ ಕೆಲವೊಬ್ಬರು “ಎಲ್ಲಾಯಾ ಇಲ್ಲಾ”⁸ ಎಂದು ಹೇಳಬಹುದು. ಇಂಥರು ಮರಣದ ನಂತರ ಜೀವನವಿದೆ ಎಂದು ನಂಬುವುದಿಲ್ಲ. ಮರಣದಲ್ಲಿ ಮುಕ್ತಾಯವಾಗುವುದು ಜೀವನದ ಒಂದೇ ಮಾರ್ಗವಾಗಿದೆ ಎಂದು ಅವರು ನಂಬುತ್ತಾರೆ. ಹಾಗಿದ್ದರೂ, ಲಾಕ 16 ಏನನ್ನಾದರೂ ಉಪದೇಶಿಸುವುದಾದರೆ, ಮನುಷ್ಯನು ಸಮಾಧಿಯ ನಂತರ ಕೂಡ ಜೀವಿಸುತ್ತಾನೆಂದು ಅದು ಬೋಣಿಸುತ್ತದೆ.

ಈ ಜೀವನದ ನಂತರ ಕೂಡ ಜೀವನ ಇದೆ ಎಂದು ನಂಬುವವರಲ್ಲಿ ಕೆಲವರು ಮರಣದಲ್ಲಿ ವ್ಯಕ್ತಿಯ ಇರುವಿಕೆ ಇಲ್ಲದಂತಾಗುವುದು ಎಂದು ಬೋಣಿಸುವರು (ಕೆಂಪಲ ದೇವರ ಜ್ಞಾಪಕದಲ್ಲಿ ಮಾತ್ರ “ಇರುತ್ತಾರೆ”) - ಮತ್ತು ಒಂದು ದಿನ “ಪುನರುತ್ಥಾನ” (ಧಾನ್ಯವಿಕಾರಾಗಿ, ಒಂದು ಪುನಃ ನೃಷ್ಟಿ) ಇರುವುದು, ಆ ಸಮಯದಲ್ಲಿ ನೀತಿವಂತರು ಅಮರತ್ವವನ್ನು ಹೊಂದುವರು ದುಷ್ಟರು ನಿಮ್ಮಾರ್ಥಲರಾಗುವರು ಎಂದು ನಂಬುವರು. ಭೋಣ ಪುರಾಜ ಮತ್ತು ಲಾಜರನು ಮರಣದಲ್ಲಿ ನಿಮ್ಮಾರ್ಥಲವಾಗುತ್ತಾರೆ, ಆದರೆ ಅವರಿಬ್ಬರು ಮರಣದ ನಂತರ ಜೀವಿಸುತ್ತಿದ್ದಾರೆ ಮತ್ತು ತ್ರಜೀಪುಳ್ಳವರಾಗಿದ್ದಾರೆ.

ನನ್ನ ಜಡೆಯಲ್ಲ ಇಬ್ಬರು ಕಲಾಸುವ ಎರಡು ಸೀದ್ಧಾಂತಗಳನ್ನು ನೂಡಿಸಿದ್ದೇನೆ, ಕೆಲವು ನಾಲ್ಕು, “ಮರಣ” ಎನ್ನುವ ಶಬ್ದದ ಮೇಲೆ ಹದಜಾಮತ್ತಾರ ಹೋಲಸಿದ್ದೇನೆ. “ನತ್ತನಂತರ ಅತ್ಯಂತ ಜೀವಿಸುವುದಾದರೆ ಅದು ಮರಣವಲ್ಲ” ಎಂದು ಕೆಲವರು ಹೇಳುವರು. ನಾನು ಅವಲಿಗೆ, “ಮರಣ” ಎನ್ನುವುದರ ಸಲಿಯಾದ ಅರ್ಥ ಹೇಳಲು ಕೇಳುತ್ತೇನೆ. ಅವರ ಮನಸ್ಸಿನಲ್ಲಿ “ಮರಣ” ಎಂದರೆ “ಲಯವಾಗುವಿಕೆ” ಎಂದು ಅರ್ಥ, ಆದರೆ ಈ ಅರ್ಥವು ಕೆಳಗಿನ ವಾಕ್ಯ ಭಾಗಗಳೊಂದಿಗೆ ಹೊಂದಿಕೊಳ್ಳುವುದು ಕಷ್ಟಕರವಾಗುತ್ತದೆ:

- ರೋಮಾಂತ್ರ 7:9. “ಚೊದಲು ನಾನು ಧರ್ಮಶಾಸ್ತ್ರವಿಲ್ಲದವನಾಗಿದ್ದು ಜೀವದಿಂದಿದೆನು. ಆಳ್ಜೀಯ ಬಂದಾಗ ಹಾಪಕ್ಕೆ ಜೀವ ಬಂತು, ನಾನು ನತ್ತನೇ” ಎಂದು ಹೊಲನು ಹೇಳಿದೆನು. ಅಪೋಸ್ತಲನು ಲಯವಾದನೇಂಬೇ?
- ರೋಮ 3:3. ಹೊಲನು ಹೀಗೆ ಬರೆಯುತ್ತಾನೆ, “ಯಾಕೆಂದರೆ ನೀವು ನತ್ತಿರಲ್ಲಾ, ನಮ್ಮ ಜಿವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿಬ್ಬದೆ.” ಅತನೆ ಓದುಗರು ಲಯವಾದರೇಳೆ?
- 1 ಪ್ರೋತ್ಸಾಹ 5:6. “ಆದರೆ ಭೋಣಿಯಾಗಿರುವ ಬಿಧವೇಯು ಬಧಿಕಿರುವಾಗಲೂ ನತ್ತವಾಗುತ್ತೇ” ಎಂದು ನಹ ಅತನು ಹೇಳಿದೆನು. ಅಂಥ ಹೆಣ್ಣುಮಗಳು ಲಯವಾಗುತ್ತಾರೆ.

“ಮರಣ” ಎನ್ನುವ ಶಬ್ದವು ಮುಖ್ಯವಾಗಿ “ಬೇಂಪಡಿಸುವುದನ್ನು”⁹ ನೂಡಿಸುತ್ತದೆ - ಆದರೆ ಕೊನೆಯ ಸ್ಥಿತಿಯ ಅರ್ಥವಾ ಅವಸ್ಥೆಯನ್ನು ನೂಡಿಸುತ್ತದೆ - ಮತ್ತು ಲಯವಾಗುವದನ್ನು ನೂಡಿಸುವದಿಲ್ಲ.

ಮೇಲೆ ನೂಡಿಸಿದವರು ಗಳನ್ನು ನಂಬುವವರು, ಒಂದು ನಿಯಮದಂತೆ, ಜೀವ ಅರ್ಥವಾ ಅತ್ಯಂತ ಕರೆಯಲ್ಪಟ್ಟ ಮನುಷ್ಯನ ಶಾಶ್ವತ ಇರಣ್ಣಲಿಸುವರು. “ನಮ್ಮಿಲ್ಲರುವ

ಭೋತೆಕ್ ಜೀವವನ್ನು ನೂಡಿಸುವುದು ಜೀವವಾಗಿದೆ” ಎಂದು ಹೇಳುತ್ತಾರೆ. “ತ್ರೈಯೊಬ್ಬಿಗೆ ದೇವರು ತೊಟ್ಟಿರುವ ಉಸಿಲಿಗಿಂತಲೂ ಆತ್ಮಪ್ರ ಹೆಚ್ಚಿನದಲ್ಲವೆಂದು” ಅವರು ಒತ್ತಿ ಹೇಳಿದ್ದಾರೆ. ಗ್ರೀಕ್ ಭಾಷೆಯಲ್ಲ “ಜೀವ” (psuche) ಎನ್ನುವದಕ್ಕೆ ಉಸಿರು, ಭಾವೋಲಡೆಗರಿಗೆ ಸಿಲಯ, ಅಥವಾ ಜೀವಿಸುವಂತಹ ಜೀವಿ; ಆದರೆ “ಶರೀರಕ್ಕೆ ಇನ್ನುವಾದ ನಾರಾತ್ಮವನ್ನು ಮತ್ತು ಅದು ಮರಣಿಂದ ನಂತರಾಣವಾಗಿ ಸಿಮ್ಹಾಲವಾಗಿದಂಥದ್ದು ಅಗಿದೆ” ಎಂದು ನೂಡಿಸುತ್ತದೆ.¹⁰ ಅದೇ ಲೀತಿಯಲ್ಲ, ಗ್ರೀಕ್ ಭಾಷೆಯಲ್ಲ “ಆತ್ಮ” (pneuma) ಎನ್ನುವದಕ್ಕೆ ಗಾಜ, ಉಸಿರು, ಅಥವಾ ದೇಹ ಜೀವಿಸಲು ಅವಶ್ಯವಾಗಿ ಬೇಕಾಗುವ ನೂತ್ರ ಎಂದು ಅಧ್ಯೇನಲಾಗಿದೆ, ಆದರೆ “ಆತ್ಮವು ... ನಾಮಾನ್ಯವಾದ ನಾರತ್ಮ, ಎಲ್ಲವನ್ನು ಏನಿಲ್ಲದಂತೆ ಮಾಡುವುದು ಅಥವಾ ಕನಿಷ್ಠ ಎಲ್ಲಾ ನ್ಯಾತ ವಿಷಯಗಳು, ಮತ್ತು ತಿಳಿದುಕೊಳ್ಳುವ ಶಕ್ತಿಯನ್ನು ತುಂಜರುವದು, ಆಶಿಸುವದು, ಸಿಧಂತನುವದು, ಮತ್ತು ಕಾರ್ಯಮಾಡುವದು; ... ದೇಹವನ್ನು ಜಿಡುವ ಮಾನವನ ಜೀವ” ಎಂದು ಅಧ್ಯೇನಲಾಗಿದೆ.¹¹

ಅನೇಕ ವಾಕ್ಯಗಳು ಮನುಷ್ಯನ ಏರಡು ಪದರುಗಳಂತೆ ಇರುವವನು ಎಂದು ತಿಳಿಸುತ್ತದೆ. ಯಾವಾಗ ದೇಹವು ಇರುವಿಕೆಗಾಗಿ ಹೋಗುವಾಗ ಆತ್ಮವು ಅಥವಾ ಷಾಂತಿ ಜೀವಿಸುವಂಥದ್ದಾಗಿದೆ. ಇಲ್ಲ ಕೆಲವು ಅದಕ್ಕೆ ನಂಬಂಧಿಸಿದ ಭಾಗಗಳಾಗಿ:

ಮಣಿ ಭೂಮಿಗೆ ಸೇಲ ಇದ್ದ ಹಾಗಾಗುವುದು, ಆತ್ಮವು ತನ್ನನ್ನು ದಯಹಾಳಿಸಿದ ದೇವರ ಬಳಗೆ ಸೇರುವದು, ಇಷ್ಟರೊಳಗಾಗಿ ಸಿನ್ನ ಸ್ವಾಷ್ಟಿಕರ್ತನನ್ನು ಸ್ವಲ್ಪದಿರಬೇಡ (ಪ್ರಣಗಿ 12:7).

ಅದಕ್ಕೆ [ಯೇಣು] [ಖಾಯಿಕ್ಕಿತ ಹೋಂದಿದ ಕಳ್ಳಿಗೆ], “ಈ ಹೊತ್ತೇ ನನ್ನ ನಂಗಡ ಹರದೆಶದಲ್ಲಿರುವ ಎಂದು ಸಿನಗೆ ನಕ್ಯವಾಗಿ ಹೇಳುತ್ತೇನೆ ಎಂದು ಉತ್ತರ ತೊಟ್ಟನು” (ಲೂಕ 23:43).

ಆ ಮೇಲೆ ಯೇಣು “ತಂದೆಯೇ, ನನ್ನ ಆತ್ಮವನ್ನು ಸಿನ್ನ ಕೈಗೆ ಒಳಿಸಿ ತೊಡುತ್ತೇವೆ. ಎಂದು ಮಹಾ ಧ್ವನಿಯಿಂದ ಕಾಗಿದನು!” ಇದನ್ನು ಹೇಳಿದ ಮೇಲೆ ಷಾಂತಜಟ್ಟನು (ಲೂಕ 23:46).

ಅವರು ಸ್ವೇಫನನ ಮೇಲೆ ಕಲ್ಲಿನೆಯುತ್ತಾ ಇರಲು ಅವರು ತರ್ತನ ಹೆನರನ್ನು ಹೇಳ “ಯೇಣು ನಾಷಬಿಯೇ, ನನ್ನಾತ್ಮವನ್ನು ಸೇಲಸಿಕೊಂಬಿ!“ ಎಂದು ಷಾಂತಿಸಿದನು (ಅಪ್ರೋಷ್ತಲರ ಕೃತ್ಯಗಳ 7:59).

ಅದುದಲಿಂದ ನಮ್ಮ ಹೃದಯ ಕರ್ಣದುಕೊಳ್ಳುವುದಿಲ್ಲ ಅದರೆ ಹೋರಗಿನ ಮನುಷ್ಯನು ನಾಶವಾಗುತ್ತಾ ಇದ್ದರೂ ನಮ್ಮ ಒಳಗಿನ ಮನುಷ್ಯ ದಿನದಿಂದ ದಿನಕ್ಕೂ ಹೊಸದಾಗುತ್ತಾ ಬಂದಾದು ...

ಅದುದಲಿಂದ ನಮಗೆ ತಿಳಿಸಿದ ಈ ಲೋಕದ ಮನ ಗುಡಾರವು ಹಲದುಹೋಗುವದು ದೇವರಿಂದ ಕೊಡುವ ಕಟ್ಟಡ ನಮಗಿದೆ. ಅದು ಕೈಯಿಂದ ಕಟ್ಟಿರುವಂಥದ್ದಲ್ಲ ಹರಲೊಂದರಿಂದ ನಿತ್ಯವಾಗಿ ಇರುವಂಥದ್ದು ... ಅದಕ್ಕಾಗಿ ನಾವು ಧೈಯಿಗಿಂದ ಇರೋಣ ನಾವು ಮನೆಯಲ್ಲಿರುವವರೆಗೆ ದೇವರಿಂದ ನಾವು ದೂರವಾಗಿರುತ್ತೇವೆ ... ನಾವು ಧೈಯೆವೃಷ್ಟಿವಾಗಿದ್ದು, ದೇಹವೆಂಬ ಮನೆಯಲ್ಲಿರದಿದ್ದರೂ ನಾವು ದೇವರ ಮನೆಯಲ್ಲಿರುತ್ತೇವೆ (2 ಕೆಲಿಂಧ 4:16-5:8).

ನಮ್ಮ ಆತ್ಮಗಳನ್ನು ಎಲ್ಲಂದ ಹಡೆದುಕೊಳ್ಳುತ್ತೇವೆ? “ಆತ್ಮಗಳಿಗೆ ತಂದೆಯಾಗಿರುವಾತನು” (ಅಜ್ಯಾಯ 12:9) ಎಂದು ದೇವರ ಕುಲತು ನಕ್ಯವೆಂದ ಹೇಳುತ್ತದೆ. “ದೇವರು ಮನುಷ್ಯನೊಳಗೆ

ಜೀವಾತ್ಮಕ ಸ್ವರ್ಣಿನುವರವನು” ತ್ರಿಪಾದಿಯಾದ ಜಕ್ತಿಯನು ಹೇಳುತ್ತಾನೆ (ಜಿಕಂ 12:1).

“ನತ್ತಪರು ಎಣ್ಣದ್ದಾರೆ?” ಎಂಬ ಈ ತ್ವರ್ಮೆಗೆ ನಾವು ಹೊಡಲು ಉತ್ತರ ಕೊಡಬೇಕು, “ಅವರು ಎಣ್ಣೀ ಒಂದು ಕಡೆ ಇದ್ದಾರೆ ಮತ್ತು ಪ್ರಜ್ಞಿಯಿಷ್ಟವರಾಗಿದ್ದಾರೆ.” ಅದರೂ, ಈ ವಾಕ್ಯಭಾಗದಿಂದ ಇನ್ನೂ ಹೇಜ್ಜಾರಿ ಕೆಲಿಯವಂಥದ್ದು ಇದೆ.

ನತ್ತಪರ ಈ ಭಾಬಿಯ ಮೇಲೆ ಸೂತನ ಶರೀರಗಳಲ್ಲಿ

ಪೂರ್ವಜಾನ್ಮಿ ಹೊಂದಬುದಿಲ್ಲ

ನತ್ತು ಹೋಗಿರುವ ಆತ್ಮಗಳು ತ್ರಿಮಾನತವಾಗಿ ಈ ಭಾಬಿಗೆ ಬೇರೆಬೇರೆ ರೂಪ ಅಥವಾ ದೇಹಗಳನ್ನು ಹೊಂದಿ ಹಿಂತಿರುಗಿ ಬರುತ್ತದೆಂಬುಪ್ರಥೆ ಈ ಪುನರ್ಜೀವಣ ಸ್ವಿದ್ಧಾಂತದ ನಂಜಿಕೆಯಾಗಿದೆ. ಇದು ಹಿಂದರ್ಪದ ಮತ್ತು ಅನೇಕ ಧಾರ್ಮಿಕಗಳ ಮೂಲ ಸ್ವಿದ್ಧಾಂತವಾಗಿದೆ. ಈ ಸ್ವಿದ್ಧಾಂತವನ್ನು ಕಾನುಪು ಕೆಲವು ದೇಶಗಳಲ್ಲಿ, ಹನುಗಳು, ಕೋಟಿಗಳು ಮತ್ತು ಹಾಪುಗಳು ಹಬಿತ್ವವಾದವೆಂದು ನಂಬುತ್ತಾರೆ. ತಮ್ಮ ಪೂರ್ವಜರು ಈ ಶ್ರಾಂತಿಗಳ ರೂಪದಲ್ಲಿ ಪುನರ್ಜೀವಣಪ್ರಾಗಿದ್ದಾರೆಂದು ನಂಬುತ್ತಾರೆ. ಕೆಲವು ಯಿಹಾದ್ಯಾಯ ಅದಸ್ತೇ ಅವರು ಸ್ವಲ್ಪ ಬೇರೆಯಾಗಿ ಪುನರ್ಜೀವಣದ ಕುಲಕು ನಂಬುತ್ತಾರೆ (ನೋಡಿಲ ಮತ್ತಾಯ 16:13, 14) - ಮತ್ತು ಈ ಪುನರ್ಜೀವಣದ ಭಾವನೆಯ ಅನ್ತಿಮ ನಂಬಿಯದಿಂದ ನಂಬಿಯಕ್ಕೆ ಹಾಜ್ಞಾತ್ಯ ದೇಶಗಳಲ್ಲಿ ಅನೇಕ ರೂಪದಲ್ಲಿ ಜೀವಲಿಗೊಳ್ಳುತ್ತದೆ.

ಹಾಗಿದ್ದರೂ, ಹೋಗ ಪುರುಷ ಮತ್ತು ಲಾಜರನು ಹೊನರೂಪ ಅಥವಾ ಹೊನ ಶಲಿರದ ರೂಪ ಹೊಂದಿಕೊಂಡು ಈ ಭಾಬಿಗೆ ಬರಲಿಲ್ಲವೆಂದು ಲಂಕ 16 ಹೇಳುತ್ತದೆ. ಅವರು ಇನ್ನೂ ಅಪರಾಗಿಯೇ ಇದ್ದಾರೆ, ಅವರ ಸ್ಥಿತಿಯ ಸ್ಥಿರಪಡಿಸಲಾಗಿದೆ ಎಂದು 26ನೇ ವಚನಪು ಒತ್ತಿ ಹೇಳುತ್ತದೆ, “ನಂಬಾರ ಸಿಮಗೂ ನಂಡುವೆ ದೊಡ್ಡ ದೊಂದು ದೊಂಗರ ನ್ನಾಟಿಸಿಯದೆ: ಅದಕಾರಣ ಈ ಕಡೆಯಿಂದ ನಿಮ್ಮ ಬಜಿಗೆ ಹೋಗಬೇಕೆಂದಿರುವವರು ಹೋಗಲಾರಾರು; ಮತ್ತು ಆ ಕಡೆಯಿಂದ ನಿಮ್ಮ ಬಜಿಗೆ ಯಾರಾ ದಾಖಲವದಕ್ಕಾಗ್ರಾದು ಅಂದನು.” ಸಿಜವಾಗಿ, ಅವರಾದ್ಯ ಯಾವ ರೂಪದಲ್ಲಿಯೂ ಹೋಗಲಾರಿರೆಂದು ಅಳುಕಾಮನು ನೂಜಿಸಿದ್ದಾನೆ.

ಬಾವೋಂದ್ರೆಕದಿಂದ ಈಡಿಡ ಪುನರ್ವಜನ್ಮದ ಕಂಡೆಗಳನ್ನು ವಾತಾ ಹತ್ತಿಕೆಗಳು ಪ್ರಜಾಲಿಸಿದಾಗ, ಅವುಗಳಿಂದ ನಾನು ಯಾವುದೇ ರೂಪದಲ್ಲಿ ಲವಲಬಿಕೆಗೆ ಒಳಗಾಗುವುದಿಲ್ಲ. ಕಾರಣವೇನೆಂದರೆ, ನಿನ್ನ ಜೀವನದಲ್ಲಿ ಒಂದು ನಾಯು ಸಿಧಾರ್ಥ ತ್ರಿಮಾಣಿಕೆಯಿಂದ: ಅದುವೇ ಬೈಬಲು. ಹೊನ ಅಲೆಂಜನೆಗಳು ಅನ್ತಿಮಿಷ್ಟಪ್ರಾಗಿಕಿವೆ, ಅದರೆ ನಾನು ಅವುಗಳನ್ನು ಹೀಗೆ ಪಲಿಂಣಿಸುತ್ತೇನೆ: ಯಾವ ಲಾತಿಯಲ್ಲ ವಾಕ್ಯದ ಹೋಧನೆಗಳಿಗೆ ಇವು ನಲಹೋಗುತ್ತವೆ? ಪುನರ್ಜೀವಣದ ಸ್ವಿದ್ಧಾಂತವು ಬೈಬಾಲಿನಲ್ಲಿ ಎಂಬುದು ನರಕವಾದ ನತ್ಯವಾಗಿದೆ. ಇಲ್ಲ ಕೆಲವು ಬೈಬಿಲನ ಮೂಲ ನಿಯಮಗಳನ್ನು ಗೆಂಸಿಸಿಲ್ಲ:

- ತನಗಿ 3:2. “ನಾಯಿವ ನಂಬಿಯ [ವಿಕವಜನ] ವುಂಟು.”
- ಇಜ್ಯಾಯ 9:27. “ಒಂದೇ ನಾಲ ನಾಯಿವದೂ ಆ ಮೇಲೆ ನಾಯಿತೀವು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ ...” (ಒತ್ತಿ ಹೇಜಿದ್ದು ನಿನ್ನದು).
- ತನಗಿ 12:7. ನಂತರ “ಆತ್ಮಪು ತನ್ಮನ್ಮ ದಯಹಾಲಿಸಿದ ದೇವರ ಬಜಿಗೆ ನೇರುವದು” (ಒತ್ತಿ ಹೇಜಿದ್ದು ನಿನ್ನದು) - ಇತರ ದೇಹದೇಳಗಳು.
- 2 ಹೋಲಿಂಥ 5:10. “ಯಾಕೆಂದರ ತ್ರಿಯಾಖಣ ತನ್ನ ದೇಹದ [ವಿಕವಜನ] ಮೂಲಕ ನಡಿಸಿದ ಒಳ್ಳೆಂದಕ್ಕಾಗ್ರಾ ತೆಣ್ಣದಕ್ಕಾಗ್ರಾ ನಲಯಾಗಿ ತ್ರಿಫಲವನ್ನು ಹೊಂದುವದಕ್ಕೊಂಡು ನಾವೆಲ್ಲರೂ ಕ್ರಿಷ್ಣನ ನಾಯಿನನದ ಮುಂದೆ ಯಥಾಸ್ಥಿತಿಯಲ್ಲ ಕಾಣಿಸಿಕೊಳ್ಳಬೇಕು.”

ನತ್ಯವೇದವು ಖುನಜಣಸ್ವದ ಸಿದ್ಧಾಂತವನ್ನು ಕರ್ತಾಪುರ್ವದಿಲ್ಲ, ಆದುದಲಿಂದ ಇದನ್ನು ನಂಜಕೆಯಿಂದ ಸ್ವೀಕರಿಸಲು ಆಗುವುದಿಲ್ಲ (ನೋಡಿಲ ರೋಮಾತ್ಮಾರ 10:17). ಈ ಸಿದ್ಧಾಂತವು ತಹ್ತು ಎಂದು ಲಾಕ 16 ಸ್ವಾಷಿಕರಿಸುತ್ತದೆ.

ನತ್ಯವರು ನೇರವಾಗಿ ತಮ್ಮ ಅಂತಿಮ ಬಹುಮಾನಕ್ಕಾಗಿ ಹೊಗಲಾಗ್ಗೆ

ಜನರು ನತ್ಯ ನಂತರ ನೇರವಾಗಿ ಹರಲೋಕಕ್ಕೆ ಅಥವಾ ಕೆಲವರು ನರಕಕ್ಕೆ ಹೋಗುತ್ತಾರೆ ಎಂದು ಕೆಲವರು ಯೋಜಿಸುತ್ತಾರೆ. ಬೋಗ ಭರುಣನು ಮತ್ತು ಲಾಜರನು ಅವರ ಹೋಸೆಯ ಸ್ಥಿತಿಗೆ ಮುಣ್ಣಿಲ್ (ನಂತರ ಅಧ್ಯಯಿದಲ್ಲ ನಾವು ಗಮನಿಸೋಣ).¹²

ಜನರು ಮರಣ ಹೋಗಿದಾಗ ನೇರವಾಗಿ ಅವರು ಅಂತಿಮ ಬಹುಮಾನ ಹೋಗಿದ್ದೇಯಾದರೆ, ಬಹುಮಣಿಗೆ, ನಾಯಿತೀರ್ಥಿನ ದಿನದ ಕುಲತಾದ ಬೈಬಲನ ಉಪದೇಶಗಳನ್ನು ನಿರಾಧರಗೊಳಿಸುತ್ತಾರೆ. ಎಂದು ದಿನ ಒಳ್ಳೆಯವರಿಗೆ ಮತ್ತು ಕೆಟ್ಟವರಿಗೆ ನಾಯಿತೀರ್ಥ ಆಗುವುದು ನೇಮಕವಾಗಿದೆ ಎಂದು ನತ್ಯವೇದ ಒತ್ತಿ ಹೇಳುತ್ತದೆ (ಮತ್ತಾಯ 25:31, 32; ಯೋಹಾನ 16:8; ಅಪೋಸ್ತಲರ ಕೃತ್ಯಗಳ 17:31; ಇತ್ಯಾದಿ 6:2; 9:27; ಅಪೋಸ್ತಲರ ಕೃತ್ಯಗಳ 24:25 ನೋಡಿಲ). ತೀಸ್ತನು ಬರುವುದಕ್ಕೆ ಮುಂಚಿತವಾಗಿ ನತ್ಯವರ್ಲೆಲ್ಲರೂ ಈ ನಾಯಿಯಾ ತೀರ್ಥಿಗೆ ಬಳಗಾಗುವರು (ನೋಡಿ ಮತ್ತಾಯ 12:41, 42). “ಕರ್ತನು ... ದುಮಾರಿಗಿರಿಂತ್ರಾನ್ನು [ನತ್ಯ ಹೋಗಿರುವ ದುಮಾರಿಗಿರಿಂತ್ರಾನ್ನು ನೂಜಿಸಿ] ನಾಯಿತೀರ್ಥಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವಣಿಗಿರ್ಬಾನ್” (2 ಪ್ರತಿ 2:9) ಎಂದು ಹೇತುನು ಬರೆಯುತ್ತಾನೆ. ಕರ್ತನು ತರುಗಿ ಬರುವ ದಿನದಂದು ನತ್ಯವರು ಮತ್ತು ಬಹುಕಿದವರು ದೇವರ ಮುಂದೆ ನಿಲ್ಲುವ ದಿನ ಆ ನಾಯಿತೀರ್ಥಿನ ನಾಮಾನ್ಯ ದಿನವಾಗಿದೆ ಎಂದು ಬೈಬಲು ಜೋಧಿಂಬಿತ್ತದೆ. ಏನೇ ಇಲ್ಲಿದ್ದರೂ, ಮರಣ ಹೋಗಿದವರನ್ನು ಹರಲೋಕದಲ್ಲಿ ಅಧವಾ ನರಕದಲ್ಲಿ ಹಾಕಲಾಗುವುದೆಂಬುದು ನಾಧ್ಯವಾಗುವಂಥದ್ವಾಗುದಿಲ್ಲ, ಅವರನ್ನು ಹೇಳುವಲ್ಲಿ ನಾಯಿತೀರ್ಥಿನ ದಿನಕ್ಕಾಗಿ ತರಲಾಗುವದು, ನಂತರ ಅವಲಿಧಿಂಫಹ ಅದೇ ಸ್ಥಳಗಳಲ್ಲಿಯಾಗಿ ಹಾಕಲಾಗುವುದೆಂದು ಹೇಳುವುದು ನಲಹೋಗುವಂಥದ್ವಾಗಿಲ್ಲ.¹³

ಸೀತಿವಂತರು ತಕ್ಷಣವೇ ಬಹುಮಾನ ಹೋಗಿದ್ದಾರು ಎಂದು ಎರಡು ವಾಕ್ಯಾಗಿಗಳು ನೂಜಿಸುವುದು ನತ್ಯವಾಗಿದೆ: “ದೇಹವನ್ನು ಜಣ್ಣ ಕರ್ತನ ಬಜ ಇರುವದೇ ಉತ್ತಮ” (2 ಕೊಲಿಂಥವರಿಗೆ 5:8) ಎಂದು ಹೋಲನು ಬಯಸುತ್ತಾನೆಂದು ಕೊಲಿಂಥದವರಿಗೆ ಹೇಳಿದನು. ಪ್ರಾಣಿ: “ಇಲ್ಲಿಂದ ಹೊರಟುಹೋಗಿ ತೀಸ್ತನು ಜೊತೆಯಲ್ಲಿರಬೇಕೆಂಬುದೇ ನನ್ನ ಅಜಲಾಷ” (ಫಿಲಿಪ್ಪಿ 1:23) ಎಂದು ಅಪೋಸ್ತಲನು ಫಿಲಿಪ್ಪಿಯವರಿಗೆ ಬರೆಯುತ್ತಾನೆ. ಮರಣದ ಅಂತಿಮ ಸ್ವಿತಿಯನ್ನು ಕುಲತು ಜೋಧಿಂಬಿತ್ರಾದು ಈ ಎರಡು ವಾಕ್ಯಗಳ ಉದ್ದೇಶವಲ್ಲ, ಆದರೆ, ಸಿದ್ಧಾರ್ಥಿಯವರಿಗೆ ಮರಣವು ಜಯವಾಗಿದೆ ಎಂಬುದನ್ನು ಒತ್ತಿ ಹೇಳುತ್ತಾರೆ. ಅದರೆ ಅಗಳಿದ ಸೀತಿವಂತರು “ತೀಸ್ತನೊಂದಿಗೆ” ಇದ್ದು, ಆತನ ಪ್ರೀತಿಯ ಅವರನ್ನು ನುತ್ತುವಿರಿದಿದೆ, ಆದರೆ ಅವರು ನೇರವಾಗಿ ಹರಲೋಕಕ್ಕೆ ಹೋಗಿದ್ದಾರೆ ಎನ್ನುವ ಅಧಿಕವಲ್ಲ.¹⁴

ನಾನು ಇನ್ನು ಕೂಡ ನಲಹ ಕೊಡುತ್ತೇನೆ, ಯಾವಾಗ ಹೋಲನು ನತ್ಯನೋಽ, ಅತನು “ಕರ್ತನೊಂದಿಗೆ” ಇರುವದಕ್ಕಾಗಿ ಹೋದನು, ಆದರೆ ಇನ್ನು ನಹ ಅತನು ಹರಲೋಕದಲ್ಲಿ ಬಹುಮಾನವನ್ನು ಸ್ವೀಕರಿಸಿಲ್ಲ. ಯಾರು ಇತರರಿಗೆ ತಮ್ಮ ಪ್ರೀತಿಯನ್ನು ತೋಲಿ ನುವರೋ (ಲಾಕ 14:12, 13) ಅವರಿಗೆ ಪ್ರನರ್ತಾನ್ವಯವಾಗುವಾಗ (ಲಾಕ 14:14), “ಹಿಂದಕ್ಕೆ” ಕೊಡಲಾಗುವದೆ ಹೋರತು, ಮರಣ ಹೋಗಿದ್ದಾರಿ ಯೇನು ಜೋಧಿಂಬಿದ್ದಾರೆ. “ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರುಗಿ ಬಂದು ನಿಷ್ಪಾತ್ಸ್ವ ಕರಕೊಂಡು ಹೋಗಿ ನನ್ನ ಬಜಗೆ ನೇಲನಿಕೊಳ್ಳುವೆನು; ಯಾಕಂಡರೆ ನಾಸಿರುವ ಸ್ಥಳದಲ್ಲಿ ನಿಷ್ಪಾತ್ಸ್ವ ನಹ ಇರಬೇಕು” (ಯೋಹಾನ 14:3) ಎಂದು ಯೇನು ತನ್ನ


ವರಡನೆಯ ಬರ್ಜಾಳದ ಕುಲತು ಹೇಳಿದ್ದಾನೆಂದು ಅನೇಕ ವೇದ ಹಂಡಿತರು ನಂಬುತ್ತಾರೆ. “... ನೀತಿಯಷ್ಟು ನಾಯಿಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ತೊಡುವನು; ನನಗೆ ಮಾತ್ರವಲ್ಲದ ತನ್ನ ಪ್ರತ್ಯಕ್ಷತೆಯನ್ನು ಹೀಗಿಸುವರೆಲ್ಲಿಗೂ ತೊಡುವನು” (2 ತಮ್ಮಾಧಿ 4:8) ಎಂದು ಹೋಲನ ನೀತಿಯ ಶಿಲಾಪ ಕುಲತು ಬರೆಯಾಗುತ್ತಾನೆ. “ಆ ದಿನ” ಎಂಬ ವಾಕ್ಯ ಭಾಗವನ್ನು ಗಮನಿಸಿಲಿ, ಮತ್ತು ಯಾರು ತಿಂತು ಪ್ರತ್ಯಕ್ಷತೆಯನ್ನು ಹೀಗಿಸುವರೇ ಅವರು “ಅದೇ ದಿನ”ದಂದು ಆ ಶಿಲಾಪನ್ನು ಸ್ವೀಕರಿಸುವರು ಎಂದು ಹೋಲನು ನೂಜಿಸುತ್ತಾನೆ. ನಂದಭರದ ಪರಾರ, ನಾಯಿಲೈಫ್‌ನ ದಿನದ ಕುಲತು ನೂಜಿಸುತ್ತಿದೆ.

ಈ ಬಿಂಧುವಾಗಿ, ಲಾಕ್ 16ರ ಕುಲತು ನನ್ನ ಮನಸ್ಸಿನಲ್ಲಿ ದೊಡ್ಡದಾದ ನಕರಾತ್ಮಕ ಅಲೋಚನೆಗಳು ಇವೆ. ನಾವು ನತ್ತಪರು ಎಲ್ಲಿಯೂ ಇಲ್ಲ, ಅವರೆಲ್ಲರೂ ಕೂಡ ಹರಲೋಚದಲ್ಲ ಅಥವಾ ನರಕದಲ್ಲ ಇದ್ದಾರೆ, ಇತರ ದೇಹ ರೂಪದಲ್ಲ ಭೂಲೋಕಕ್ಕೆ ಹಿಂತಿರುಗಿದ್ದಾರೆ ಎಂಬ ವಿಭಿಂಧವಾದ ಭಾವನೆಗಳನ್ನು ನಾವು ತಿರಸ್ತುವಿಲ್ಲಿಂದೇ. “ನತ್ತಪರು ಎಲ್ಲಿದ್ದಾರೆ?” ಎಂಬ ಈ ಪ್ರಶ್ನೆಯು ಹಾಗೆಯೇ ಉಳಿಯತ್ತದೆ. ಹಾಗಾದರೆ, ಇನ್ನೂ ಹೆಚ್ಚಿನ ಒಳ್ಳೆ ಅಂಶಗಾಗಿ ಲಾಕ್ 16ರನ್ನು ಹಲವಿಂಬಿಸೋಣ.

ನತ್ತಪರು ಮಧ್ಯಂತರ ಸ್ಥಿತಿಯಲ್ಲ ನಾಯಿಲೈಫ್‌ಗಾಗಿ ಶಾಯಿತ್ವಿದ್ದಾರೆ

ಅನೇಕ ವರ್ಣನೆಗಳಿಂದ, ಲಾಕ್ 16ರ ಅಗೋಳಿಕರ ಲೋಕವನ್ನು ಬಿವರಿಸಲು ಅನೇಕ ರೇಖಾ ಜಿತ್ರಗಳನ್ನು ನುವಾತಾ ಪ್ರಕಾರಕರು ಉಪಯೋಗಿಸಿದ್ದಾರೆ. ಅಗೋಳಿಕರ ಲೋಕವನ್ನು ಭಾಗೋಳಿಕ ಸ್ಥಳವಾಗಿದೆ ಎಂದು ಹಲವರು ಬಲಹಿಂಬಾದ ರೇಖಾಜಿತ್ರಗಳನ್ನು ಕಾರ್ಯಪಡಿಸುತ್ತಾರೆ. ಅದು ನುಂಬಾಗಿದೆ. ಅಗೋಳಿಕರ ಲೋಕವು ಒಂದು ಸ್ಥಳವಾಗಿರದೆ ಒಂದು ಸ್ಥಿತಿಯನ್ನು ತೋಲಿಸುತ್ತದೆ. ಆದಾಗ್ಯಾ, ಈ ಕಥೆಯಾಗಿ ವರ್ಣಿಸಲು ನನಗೆ ತಿಂಡಿರುವದಿಲ್ಲ. ಅದುದಲಿಂದ ಲಾಕ್ 16ರಲ್ಲಿ ಹೆಸರುಗಳನ್ನು ರೇಖಾ ಜಿತ್ರದ ಮೂಲಕ ಹಂಡಿಕೊಳ್ಳುತ್ತಿದ್ದೇನೆ. ನೋಡಿಲ ರೇಖಾಜಿತ್ರ “ಹೇಡಿನ್” [ಹಾತಾಳ] ಲೋಕ (ಅಗೋಳಿಕರ ಲೋಕ).”

ಹೇಡಿನ್ [ಹಾತಾಳ] ಲೋಕ (ಅಗೋಳಿಕರ ಲೋಕ)



ರೇಖಾಚಿತ್ರದ ಬೀರೆ ಬೀರೆ ಅಂಗಾಳನ್ನು ನೋಡಿಲಿ. ಮೊದಲು, ಮೇಲೆ ಶಿರೋನಾಮೆ: “ಹೇಡಿನ್” (ಅಗೋಜರ ಲೋಕ).” “ಬಷ್ಟ್ಯಾಯವಂತನು” “ಅಗೋಜರ ಲೋಕದಲ್ಲ” (ಹಾತಾಳದಲ್ಲ) ತನ್ನ ಕಣ್ಣಿತ್ವದನು (ಲೂಕ 16:23). ನರ್ತವೇದವು ಸತ್ತವರ ಸ್ಥಿತಿಯನ್ನು “ಹೇಡಿನ್” ಎಂದು ತಿಳಿಸುತ್ತದೆ. *Hades* ಎಂಬ ರೀಕ್ ಶಭ್ದಕ್ಕೆ ನಮಾನವಾದ ಹಳೆ ಒಡಂಬಡಿಕೆಯ ಇಜಿಯ ಶಭ್ವಪು *Sheol* ಎನ್ನುವ ಶಭ್ವವಾಗಿದೆ.¹⁵ *Hades* ಹೇಡಿನ್ ಎನ್ನುವ ಶಭ್ವದ ಅರ್ಥ “ಅಗೋಜರ”¹⁶ ಮತ್ತು “ಸತ್ತವರ ಅಗೋಜರ [ಲೋಕ]” ವಾಗಿದೆ. ತಾಯಿರ್ ಅವರು ಲೂಕ 16ರಲ್ಲಿ ಉಪಯೋಗಿಸಿದ ವಿವರಣೆ: “ದೇಹದಿಂದ ಜಪ್ತು ಹೋಗಿರುವ ಆತ್ಮದಿನ್” ನಾಮಾನ್ಯ ಆಶ್ರಯ ನಾಥನ್” ಎಂದು ವಿವರಣೆ ಕೊಟ್ಟಿದ್ದಾರೆ. “ಹೇಡಿನ್ [ಹಾತಾಳ]” ಶಭ್ವಪು ಹಲವು ಬಾಲ ಇಂದು “ನರಕಕ್ಕೆ”¹⁸ ಬಳಸಲಾಗಿದೆ. ಅದರೆ ನರಕ (*gehenna*) ಅನೀಎವಂತರಾಗಿ ಸತ್ತವರ ನಿತ್ಯವಾಸಿನುವ ಸ್ಥಳವಾಗಿದೆ. ಅದರೆ (ನಾವು ನೋಡಿದ ಹಾಗೆ) ಹೇಡಿನ್, ಸತ್ತ ಒಳ್ಳೆಯಾದ್ಯಂ ಅಧವಾ ಕೆಷ್ಟಪರು ಇರುವ ಸ್ಥಿತಿಯ ಮಧ್ಯಂತರ ಸ್ಥಳವಾಗಿದೆ.

ಈ ರೇಖಾಚಿತ್ರವನ್ನು ಹುನಃ ನೋಡಿಕೊಂಡಿ. ಅಲ್ಲ ಏರಿಂದ ವಿಶಿಷ್ಟವಾದ ಅಗೋಜರ ಸ್ಥಳಗಳವೇ. ಬಷ್ಟ್ಯಾಯವಂತನು ಒಂದು ಕಡೆ, ಆ ಲಾಜರನು ಇನ್ನೊಂದು ಕಡೆ ಇದ್ದನು, ಅಲ್ಲ ವಿಭಾಗವಾಗಿರುವದನ್ನು ಗಮನಿಸಿಲಿ. ಒಂದು “ದೊಡ್ಡ ದೊಂಗರಿಬಿದೆ.”¹⁹ ತುಂಬಿಯೊಂದು ಅಂಶದಹೆಳ್ಳಿನಿಂದಿರುವ ಕಡೆಯಲ್ಲಿ ಶಿಳಿಂತಂತನ್ನಿಂದಿಂದ ಸೋಳಲು ಆರಂಭಿಸಿಕೊಂಡಿ. “ಅಗೋಜರವಾದ ಹೇಡಿನ್ ಸ್ಥಳದಲ್ಲಿದ್ದ ಕಡೆನು ಯಾತನೆ ಹಡ್ಡಿತ್ಯಾಗರಕಣ್ಟಿತ್ತಿ ನೋಡಿದನು” (ಲೂಕ 16:23ರೆ; ಇತ್ತೀಚೆಂದ್ದು ನನ್ನರು). ಬಷ್ಟ್ಯಾಯವಂತನು ಇರುವ ಸ್ಥಳವನ್ನು “ಯಾತನೆ” ಎಂದು ಗುರುತಿಸಿದ್ದೇನೆ.

“ಯಾತನೆ,” ಎನ್ನುವ ಶಭ್ವದ ಕೆಂಗೆ “ಪಟ್ಟಾರನ್” ಎನ್ನುವ ಪದವನ್ನು ಕಾಣಬಹುದು. ಈ ಪದವನ್ನು 2 ಹೇತು 2:4ರಿಂದ ತೆಗೆದು ಕೊಳ್ಳಲಾಗಿದೆ, ಇದು ಒಂದೇ ಲಿತಿಯ ವರಣನೆಯನ್ನು ಕೊಡುತ್ತದೆ, ಬಷ್ಟ್ಯಾಯವಂತನು, ತನ್ನಶಕ್ತಿ ತಾನೇ ಪಡಕೊಂಡ ಸ್ಥಿತಿಯನ್ನು ವಿವರಿಸುತ್ತದೆ: “ದೇವ ದೂರದ ಹಾತ ಮಾಡಿದಾಗ ದೇವರು ಅವರನ್ನು ನುಷ್ಣಿಸು ಇಡೆ ಕತ್ತಲೀಯ ಗುಂಡಿಗಳಿಗೆ ಒಟ್ಟಿಸಿ. ನಾಗ್ಯಯತೀಹೀನ ದಿನಕಾಗ್ರಿ ಇಟ್ಟಿರುವನು.” 2 ಹೇತು 2:4ರಲ್ಲ ನಿತ್ಯ ಶಿಕ್ಷೆಯನ್ನು ನೂಜಿನುವ “ನರಕ” ಎನ್ನುವ ಪದ *gehenna* ಎಂಬ ಪದ ಅಲ್ಲ, ಅದರೆ *ರೀಕ್* ಭಾಷೆಯ *tartaros*.²⁰ *Tartaros* ಎಂಬ ಪದವನ್ನು *ರೀಕ್* ಕರು “ಅಗೋಜರವಾದ ಈ ಸ್ಥಳದಲ್ಲಿದ್ದ ಅನೀಎವಂತರ ಯಾತನೆ ಹೊಂದವ”²¹ ಸ್ಥಳವನ್ನು ನೂಜಿನುವರು. NIVಯಲ್ಲ ಹೇಳಿದಂತೆ, ಅಬಧೀಯರಾದ ದೇವರಂದೂತರನ್ನು “ಕತ್ತಲೀಯ ಕೊಳ್ಳಿಗಳಲ್ಲ ಹಾಕಿ ನಾಗ್ಯಯತೀಹೀನಗಾಗಿ ಕಾಯ್ಲಿನಲಾಗಿದೆ.” ಗಮನಿಸಿ, “ನಾಗ್ಯಯ ತೀರ್ಣ್ಯ” ಇನ್ನೂ ಅಗಿರುವುದಿಲ್ಲ, ಅದುದಿಲಂದ ಇದು ನಾಗ್ಯಯತೀಹೀನ ಮುಂಜಿತವಾಗಿರುವ ಮಧ್ಯಂತರ ಸ್ಥಿತಿಯಾಗಿದೆ. ನಾನು ಹೇಳಿದಂತೆ, ಸ್ಥಿತಿಯ ಸಂದರ್ಭ ಒಂದೇ ತರಹ ಕಾಳುತ್ತದೆ, ಅದೇ ಅಗದಿದ್ದರು, ಬಷ್ಟ್ಯಾಯವಂತನು ಇದ್ದ ಸ್ಥಿತಿಯ ಒಂದೇ ತರಹ ಕಾಳುತ್ತದೆ.

ಈಗ ನಾವು ಲಾಜರನ ವಿಷಯಕ್ಕೆ ಬರೋಣಿ: ಆತನ ಸ್ಥಿತಿಯನ್ನು “ಅಬ್ರಹಾಮನ ಎದೆ” ಎಂದು ಹೆಸರು ಕೊಟ್ಟಿದ್ದೇನೆ ಯಾಕೆಂದರೆ “ಬೋಣ ಪುರುಷನು ದೂರದಿಂದಲೇ ಲಾಜರನು ಅಬ್ರಹಾಮನ ಎದೆಯಲ್ಲಿರುವದನ್ನು ನೋಡಿದನು” (ಲೂಕ 16:23). “ಒಬ್ಬನ ಎದೆಯಲ್ಲಿರಲು” ಎಂಬುದು ತಂಬಾ ಹತ್ತಿರವಾಗಿರುವದನ್ನು ಹತ್ತಿರ ಅನ್ನೋಲನ್ಯತೆಯನ್ನು ನಷ್ಟಿತೆಯನ್ನು ಅನುಭವಿಸುವದನ್ನು ನೂಜಿನುತ್ತದೆ.²² ಲಾಜರನು ಸಿರಂತರವಾಗಿ ಸಂತೋಷ ಮತ್ತು ನಮಾಧಾನ ಅನುಭವಿಸುತ್ತಿದ್ದಾನೆ. ಇಂಥಣ ಸ್ಥಿತಿಯ ಸಿರಂತರವಾಗಿ ನಾಗ್ಯಯ ತೀರ್ಣ್ಯ ಆಗುವದಕಾಗ್ರಿ ಕಾಯ್ಲಿತ್ತಿದ್ದಾನೆ.

“ಅಬ್ರಹಾಮನ ಎದೆ” ಅಧವಾ ಹರದ್ದೇನೆ ಈ ಹೆಸರು ಅಗೋಜರ ಲೋಕದಲ್ಲ (ಹೇಡಿನ್) ಸಂಜಲಿಸಿದ ಸ್ಥಾತಃ ಯೆಣುವಿಸಿಂದಲೇ ಬಂದಿದೆ. ಶಿಲಬೆಯ

ಮೀಲೆ ಕಳ್ಳುವಿಗೆ ಹೀಗೆ ಹೇಳಿದನು. “ಕೇ ಹೊತ್ತೆ ಸೀನು ನನ್ನ ಸಂಗಡ ಪರದ್ಯೆನೆನ್ನಾಲುಬಿ” (ಲಾಕ 23:43) ಎಂದು ಹೇಳಿದನು. “ಪರದ್ಯೇಸಿ” ಎನ್ನುವದು ಹಣಿಯಿನ್ನಾ ಭಾಷೆಯಾಗಿದ್ದು “ಸಂತೋಷಕರವಾದ ಸ್ಥಳ ಅಥವಾ ಆಹ್ಲಾದಕರ ತೋಣ” ಎಂದರ್ಥವಾಗಿದೆ.²³ ಈ ಶಳ್ಳವನ್ನು ಲೇಲವು ನಾಲ್ಕುವೇದರಣ್ಣ ಪರಲೋಕವನ್ನು ನೂಜಿನಲು ಉಪಯೋಗಿಸಲಾಗಿ (ಪ್ರತಿಂಥಿತ 2:7) - ಆದರೆ ಇಲ್ಲ ಆ ವಿಷಯ ಇದಕ್ಕೆ ಸಂಬಂಧಿಸಿದಲ್ಲ. ಯಾಕೆಂದರೆ ಯೀನು ಸ್ವಲ್ಪ ಸಮಯ ಪರದ್ಯೇಸಿಯಲ್ಲಿದ್ದನು, “ನಾನು ಇನ್ನೂ ತಂದೆಯ ಬಣಿಗೆ ವಿಲಹೋದವನಲ್ಲ” (ಯೋಹಾನ 20:17) ಎಂದು ಆತನು ಹೇಳಿದನು. ಹೇತುನು ತನ್ನ ಹೆಂತಗೊಳಿಸ್ತು ದಿನದ ತುಂಗದಳ್ಳ ಯೀನುವಿನ ದೇಹ ಸಮಾದಿಯಲ್ಲಾದ್ದಾಗ ಆತನ ಆತ್ಮವು “ಅಗೋಳಜರ್” ವಾದ ಸ್ಥಳಕ್ಕೆ ಹೋಗಿತ್ತು (ಅಪ್ರೋನ್ತಲರ ಕೃತ್ಯಾರ್ಥ 2:31).²⁴ ಲಾಕ 23:43 ಮತ್ತು ಅಪ್ರೋನ್ತಲರ ಕೃತ್ಯಾರ್ಥ 2:31ನ್ನು ಬಳ್ಳಿಗೆ ನೇಲಸಿ ನೋಡಿಲ, ಯೀನುವಿನ ಆತ್ಮವು ಆಗೋಳಜರ್ ಲೋಕದಳ್ಳತ್ತು. ಅದನ್ನು “ಪರದ್ಯೇಸಿ” ಎಂದು ಕರೆಯಲಾಗುತ್ತದೆ ಎನ್ನುವ ತೀವ್ರಾನಕ್ಕೆ ನಾವು ಬಂದಿದ್ದೇವೆ. ಈ “ಪರದ್ಯೇಸಿ”ಯನ್ನು “ಅಭಿಹಾಮನ ಎದೆಗೆ” ನಲ ಸಮಾನವಾಗಿದೆ ಎಂದು ಹೇಳುವುದು ಯಂತ್ರವಾಗಿದೆ. ಇನ್ನೂ ಬೀರೆ ಲಾತಿಯಳಿ ಹೇಳುವುದಾದರೆ ಈ ಎರಡು ವಾಕ್ಯಾರ್ಥ ಸತ್ತ ಸೀತೆವಂತರ ಸ್ಥಿತಿಯನ್ನು - ನಾಗ್ಯಯತೀರ್ಣವದನ್ನು ನೂಜಿನುತ್ತದೆ, ಆದರೆ ಸಮಾಧಾನ, ಸಂತೋಷ, ಮತ್ತು ಸುರಕ್ಷತೆಯಿಂದ ಉಂಜಿದ ಸ್ಥಿತಿಯಾಗಿದೆ.

ನಾವು ಗಮನಿಸಿದಂತೆ ನಾಗ್ಯಯತೀರ್ಣವಾಗಿ ಕಾಯುತ್ತಿರುವವರು ಎರಡು ಸ್ಥಿತಿಗಳನ್ನು ಹೊಂದಿದ್ದಾರೆ - ಒಂದು ನಾಗ್ಯಯತೀರ್ಣವಾಗಿ ಸಮಾಧಾನ ಮತ್ತು ಸಂರಕ್ಷಣೆಯಿಂದ ಕಾಯುತ್ತಿರುವವು ಮತ್ತು ಇನ್ನೊಂದು ದುಃಖದಿಂದ ಕುಡಿದ ಯಾತನೆಯ ಸ್ಥಿತಿ ಇದೆ - ನಾವು ಒಂದು ಪ್ರಶ್ನೆಯನ್ನು ಎತ್ತಿಬಹುದು: “ಆದರೆ ಸೀತೆವಂತನು ಈಗಾಗಲೇ ಅವನು ಸಂತೋಷ ಹೊಂದುತ್ತಾ ಮತ್ತು ಅಸೀತೆವಂತನು ಈಗಾಗಲೇ ಯಾತನೆ ಹಡುತ್ತಿರುವಾಗ ನಾಗ್ಯಯತೀರ್ಣನ ದಿನದ ಉದ್ದೇಶವೇನು?”²⁵ ಇನ್ನೂ ಹುಟ್ಟಿಲಾರದ ಎರಡು ಶಿಶಿಗಳಿಗೆ ತಾಯಿಯ ಗಭ್ರದಿಂದ ಹೊರಬರುವ ಲೋಕದ ಕುಲತ ಕಳ್ಳಿಸಿಕೊಂಡ ಶಿಶುವಂತೆಯೇ ನಮ್ಮ ಜೀವನದ ಸಂತರದ ಲೋಕದ ಕುಲತ ಜಜಿಯ ಇರುತ್ತದೆ ಎಂದು ನಾನು ಒಟ್ಟಿಗೆ ಕೊಳ್ಳುವುದಕ್ಕೆ ಹಿಂಜಿಲಿಯುವುದಿಲ್ಲ. ಹೇಗಿದ್ದರೂ ನಹ, ಈ ಪ್ರಶ್ನೆಗೆ ಹಲವು ಟೀಕೆಗಳು ತುಂಗವಾಗಿವೆ. ನಾಗ್ಯಯತೀರ್ಣನ ದಿನವು ತಷ್ಟಿದಸ್ತರು ಮತ್ತು ಯಥಾರ್ಥವಂತರ ಎಂಬುದನ್ನು ಸಿಧ್ಯಾತನುವಂಥಧ್ಯಾಲ್ಲ ಅದು ಸಿಣಾಯವನ್ನು ಆದೇಶಿಸುವ ದಿನ - ಆ ದಿನದಂದು ದೇವರ ಕೃಪೆ ಮತ್ತು ನಾಗ್ಯಯವು ಸಂಪೂರ್ಣವಾಗಿ ತೋಳಿಸುವಂಥಧ್ಯಾಗಿದೆ ಎಂಬುದು ಒಂದು ಉತ್ತರವಾಗಿದೆ.

ನಾವು “ಯಾತನೆ” ಮತ್ತು “ಅಭಿಹಾಮನ ಎದೆ” ಎನ್ನುವ ವಿಷಯ ಮಾತಾಪುರಾಗ ನಾವು ಸ್ಥಳದ ವಿಷಯ ಮಾತಾಡರೆ ಅವರ ಸ್ಥಿತಿಯ ಕುಲತ ಮಾತಾಪುತ್ರೇವೆ ಎಂದು ಅಧ್ಯೇಯಾಸಿಕೊಳ್ಳುವದರಣ್ಣ ಬಹುಶಃ ಕೊನೆಯ ಇತ್ತರವು ಅಡಗಿದೆ. ಅಸೀತೆವಂತರ ಆತ್ಮವು ಎಜ್ಜಿಯೇ ಇರಲ, ನಾಗ್ಯಯತೀರ್ಣನ ದಿನದಂದು ಆತನು ಲೋಕವುಳ್ಳಪಂಾಗಿದ್ದಾನೆಂದು ಅಲತ ನಾಗ್ಯಯತೀರ್ಣನ ದಿನಕ್ಕಾಗಿ ಕಾಯುತ್ತಿರುವಾಗ ಆತನನ್ನು ದುಃಖಾಂತನ್ನಾಗಿ ಮಾಡುವುದು. ಸೀತೆವಂತರ ಆತ್ಮ ಎಜ್ಜಿಯೇ ಇದ್ದರೂ, “... ಅವನಿಗೆ ಬಲ ಸಂಜಗಸ್ತಾದ ಒಳ್ಳೆ ಆಳು” (ಮತ್ತಾಯ 25:21ಎ, 23ಎ; KJV) ಎಂದು ನಾಗ್ಯಯತೀರ್ಣನ ದಿನದಂದು ದೇವರು ಅವನಿಗೆ ಹೇಳುತ್ತಾನೆಂದು ತಿಂದುಕೊಳ್ಳುತ್ತಾನೆ, ಮತ್ತು ಅವನು ಕಾಯುತ್ತಿರುವಾಗ ಆತನು ಸಂತೋಷವುಳ್ಳಪಂಾಗಿದ್ದಾನೆ.

ದೃಷ್ಟಾಂತವು ನಿಮಗೆ ಸಹಾಯ ಆಗಬಹುದು ಅಥವಾ ಆಗದೆ ಇರಬಹುದು, ನೀವು ಒಂದು ಡೊಡ್ಡ ಅಪರಾದ ಮಾಡಿದೆಂದು ಕಳ್ಳಿಸಿಕೊಳ್ಳು ಮತ್ತು ನಾಗ್ಯಯವಿಕಾರಣಾಗಿ ಕಾಯುತ್ತಿರುವಾಗ, ಯಾವ ಸಂಶಯದ ನೀರಿಜನಲ್ಲ ಇಲ್ಲದಿರುವಾಗ ಸಲಿಯಾದ ನಾಗ್ಯಯತೀರ್ಣ

ಕೊಡಲಾಗುತ್ತದೆಂದು ಅಲೋಚಿಸು. ಸೀನು ಸಿಧೇರ್ಯ ಷಿಯಾಗಿದ್ದರೆ, ನಂತರಣ ಸತ್ಯನ್ಯಾಸಿನವರುಪ್ರದಕ್ತೆ ಶ್ರುತಿವಾದಿನಬಹುದು. ಈ ನಂಜಕೆಯಂದ, ಎಲ್ಲಾ ನಂತರಾಜ ಸಮಾಧಾನದಿಂದ ನಾಗ್ಯಯಿಬಿಜಾರಜಿಗಾಗಿ ಸೀನು ಕಾಯುತ್ತಿರಬಹುದು. ದೊಡ್ಡಿಯಾಗಿದ್ದರೆ, ಮುಂದೆ ಎಂಥಕ ನೋವಿದೆ ಎಂದು ಸ್ವಾಯಿವಾಗಿ ತಂಬಾ ಭಯದಿಂದ ಸೀನು ಅಲೋಚಿಸಲ್ಪೇ ಬೇಕಾಗುತ್ತದೆ. ಈ ದೃಷ್ಟಾಂತವು ಸಿಜಪ್ಪದಿಂದ ದೂರ ವಿರಬಹುದು, ಆದರೆ ಏರಡು ಲೀಡಿಯ ಮನಸ್ಸುಳ್ಳ ಕಾರ್ಯಗಳ ಹೇಗಿರುತ್ತವೆ ಎಂದು ನಾಗ್ಯಯಿತೇಹಿನ ದಿನಕ್ಕಿಂತ ಚೋದಲು ತೋಲನುತ್ತದೆ.

ಕೆಲವೊಬ್ಬರು ನನ್ನ ರೇಖಾ ಜಿತ್ತದ ಬರವಣಿಗೆಯನ್ನು ನೋಡಿದ ತಕ್ಷಣವೇ ಇದು “ಮರಣ ನಂತರ ಶ್ರಾಯಶ್ವಿತ್ತದ (purgatory) ಅಲೋಚನೆಯಾಗಿದೆಯೋ?” ಎಂದು ಕೇಳಬಹುದು, ಎಂದಿಗೂ ಇಲ್ಲ. ಹಾಯಶ್ವಿತ್ತದ (purgatory) ಅಲೋಚನೆಯು ದೇವರ ವಾಕ್ಯಕ್ಕೆ ದೂರವಾಗಿದೆ. ಆ ಶಬ್ದವು ಕೂಡ ಬೈಬಿಲನಲ್ಲ ಕಾಣಿಸುವುದಿಲ್ಲ.²⁶ ಮರಣದ ನಂತರದ ಆತ್ಮವು ಯಾತನೆಯಂದ (ಮರಣದ ನಂತರ ಶ್ರಾಯಶ್ವಿತ್ತ ಸ್ಥಿತಿ) ಅತಾಗ್ಯನಂದ ಸ್ಥಳಕ್ಕೆ (ಹರಲೊಕಕ್ಕೆ) ಹೋಗುತ್ತದೆ ಎನ್ನುಂಧಿಂಥ ಭಾವನೆಯು ಶ್ರಾಯಶ್ವಿತ್ತದ (purgatory) ಬೋಳಿನೆಯಲ್ಲ ಅಡಗಿದೆ. ಇದನ್ನು ಇನ್ನೊಂದು ಲೀಡಿಯಲ್ಲ ಹೇಳುವುದಾದರೆ, ಮರಣದ ನಂತರ “ಎರಡನೆಯ ಅವಕಾಶವಿದೆ” ಎಂದು ಈ ಸಿದ್ಧಾಂತವು ಬೋಧಿಸುತ್ತದೆ. ಪುನಃ ಸೀವು ರೇಖಾಜಿತ್ತವನ್ನು ಗಮನಿಬಿಟ್ಟು ನೋಡಿ “ದೊಡ್ಡ ಡೆಂಗರ್” ಎಂದು ಬರೆದಿದೆ. “ಇದು ಮಾತ್ರವಲ್ಲದೆ ನಮಗೂ ಮತ್ತು ನಿಮಗೂ ಮತ್ತು ದೊಡ್ಡಿಂದ ದೊಂಗರ ಸ್ವಾಜಿಲಿದೆ; ಅದಕಾರಣ ಈ ಕಡೆಯಂದ ನಿಮ್ಮ ಬಳಗೆ ಹೋಗಬಾರದೆಂದಿರುವವರು ಹೋಗಲಾರಾಯಿತ್ತಾರೆ; ಮತ್ತು ಆ ಕಡೆಯಂದ ನಮ್ಮ ಬಳಗೆ ಯಾರು ದಾಖಲಿಸುತ್ತಾಗ್ನಿದು ಅಂದನು” (ಲೂಕ 16:26; ಒತ್ತಿ ಹೇಳಿದ್ದ ನನ್ನದು) ಎಂದು ಅಳುಹಾಮನು ಬೋಗ ಪುರುಷನಿಗೆ ಹೇಳಿದನು. ನತ್ತನಂತರ ಮನುಷ್ಯನಿಗೆ “ಎರಡನೆಯ ಅವಕಾಶ” ಇಲ್ಲ ಎಂದು ಬೈಬಲು ಬೋಧಿಸುತ್ತದೆ:

- ಶ್ರತರಣ 2:10. ಒಬ್ಬನು “ನಾಯುವವರಿಗೆ ನಂಜಗನ್ತನಾಗಿದ್ದರೆ” ಕರ್ತನು ಅವನಿಗೆ “ಇವರಂಬ ಜಯಮಾಲೆಯನ್ನು” ಕೊಡುವನು (ಒತ್ತಿ ಹೇಳಿದ್ದ ನನ್ನದು).
- 2 ಕೋಲಿಂಥದವರಿಗೆ 5:10. “ಯಾಕೆಂದರೆ ಶ್ರುತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಒಳ್ಳೆಂದಕ್ಕಾಗಿ ಕೆಷ್ಟದಕಾಗಿ ನಲಿಯಾಗಿ ಶ್ರುತಿಕಲಪನ್ನು ಹೊಂದುವದಕ್ಕೊಂಡನ್ನರ ನಾವೆಲ್ಲರೂ ಕ್ರಿಸ್ತನ ನಾಗ್ಯಯನ್ನಾಗಿ ಮುಂದೆ ಯಥಾಗ್ಂತಿಯಲ್ಲ ಕಾಣಿಸಿಕೊಳ್ಳಬೇಕು” (ಒತ್ತಿ ಹೇಳಿದ್ದ ನನ್ನದು) - ಆದರೆ ಮತ್ತೊಬ್ಬರು ನಮಗೆ ಮಾಡಿದ ಶ್ರುತಾರವಲ್ಲ.
- ಯೋಹಾನ 4:21. ಒಬ್ಬನು ಹಾಹದಳ್ಳಿಯ ನತ್ತಿ. ಕ್ರಿಸ್ತನು ಇರುವಲ್ಲಿಗೆ ಹೋಗಲು ಅಗುವುದಿಲ್ಲ.

ಮುಕ್ತಾಯ

“ನತ್ತವರ ಎಣ್ಣದ್ದಾರೆ?” ಎನ್ನುವ ತ್ವರ್ತಿಗೆ ನತ್ತವೇದ ಕೊಡುವ ಉತ್ತರವನ್ನು ನಂಜ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತ್ಯಾಗಿಸಿದ್ದೇನೆ. ಇದನ್ನುಷ್ಣೆ ದೇವರು ನಮಗೆ ಪ್ರತಿಷಣಲು ಆಲಸಿಕೊಂಡರು. ಅದರೊಂದಿಗೆ ನಾವು ತ್ವರಿತರಾಗಬೇಕು. ನಾನು ಇದನ್ನು ಮಗಿನುತ್ತಿದ್ದಂತೆ. ವೈಯಶ್ವಿಕವಾಗಿ ಮತ್ತು ಆರ್ಥಿಕವಾಗಿ ಒಂದು ತ್ವರ್ಯಾಯನ್ನು ಕೇಳುತ್ತೇನೆ: ಸೀನು ಇನ್ನು ಬಾಯಿ ನಿಖಿಳದಲ್ಲ ನತ್ತರೆ ಸೀನು ಎಣ್ಣರುತ್ತಿ? ಅದು ಸೀನು ಜಿಂತನ ಬೇಕಾದುದ್ದಾಗಿದೆ.

ತೀಷ್ಣನು ಆತನನ್ನು ನಂಬಬೇಕೆಂದು (ಯೋಹಾನ 8:24), ನಮ್ಮ ಹಾಸಗಳಗಾಗಿ ಜಶ್ವತ್ತಾಹ ಹಡಬೇಕೆಂದು (ಲೂಕ 13:3), ಆತನಾಯ ನಂಜಕೆಯನ್ನು ಅಲಕೆ ಮಾಡಬೇಕು (ಮತ್ತಾಯ 10:32), ಮತ್ತು ಹಾಜ, ಕ್ಷಮಾಹಣಿಗಾಗಿ ಸೀಲನಿಂದ ದೀಕ್ಷಾನಾಶನ ಮಾಡಿಸಿಕೊಳ್ಳಬೇಕು (ಮಾರ್ಕ 16:16; ಅರ್ಥಾತ್ತಲರ ಶೈತ್ಯಗಳ 2:38; ರೋಮಾಪುರ 6:3-6) ಎಂದು ನಮಗೆ ಹೇಳಿದ್ದಾನೆ. ನಂತರ ಉಳಿದ ಜೀವಿತವೆಲ್ಲಾ ಆತನೊಂದಿಗೆ ಪ್ರತಿದಿನ ನಡಿಯೋಣ (ಪ್ರಕಟಣ 2:10). ಈ ವಿಷಯಗಳನ್ನು ನೀನು ಕೈಗಾಂಡು ನೆಡೆಯುತ್ತಾ ಇಡೀಯೋ? ನಂಜಗಳು ಮತ್ತು ವಿಧೇಯತೆಯ ಜೀವಿತವನ್ನು ನಡಿಸುತ್ತದ್ದಿಂದೋ? ನಿಮ್ಮ ಲುತ್ತರ “ಇಲ್ಲಾ,” ಎನ್ನುವುದಾದರೆ ತಕ್ಷಣವೇ ನೀವು ದೇವರಿಗೆ ಸಮಹಿಸಿಕೊಳ್ಳಬಂತೆ ನಾನು ಪ್ರಾರ್ಥಿಸುತ್ತೇನೆ. ಇದಕ್ಕಿಂತ ಮಹತ್ವದ ಕಾರ್ಯ ಇನ್ನೊಂದಿಲ್ಲ!

ಪೂಜನೆಗಳು

ಈ ತ್ರಂಗದಲ್ಲಿ ಮುಖ್ಯ ಆಲೋಚನೆ ಇದೆ ಎನ್ನುವದು ನನಗೆ ನಂಶಯವಾಗಿದೆ. ಅನೇಕ ನಂಜಗಳು ಬೋಧಕರು ಬೇರೆಬೇರೆ ಲಿಂಗಿಯಲ್ಲಿ ಇದನ್ನು ಬೋಧಿಸಿದ್ದಾರೆ ಎಂದು ನನಗೆ ನೆನಪಿದಂತೆ ತೋರುತ್ತದೆ. ಇಲ್ಲಾಯವರಿಗೆ ನನ್ನ ಮೂಲಗಳು ಜ್ಞಾಹಕವಿಲ್ಲ, ಈ ವಿಷಯದ ಮೇಲೆ ಬೋಧಿಸಿದವರಿಗೆ ಮತ್ತು ಬರಿದೆ ಎಲ್ಲಿಗೆ ನಾನು “ಪಂದನೆಗಳನ್ನು” ಸಳಣಸುತ್ತೇನೆ.

ಅತ್ಯುಭಿಗೆ ಈ ಶ್ರಣಂಗದ ಮುಕ್ತಾಯಿದ ಕುಲತು ತೆಲವು ಸಹೇಳದರೂ ಒಟ್ಟಿಗೆ ಇಲ್ಲದಿರುವದು ತಿಳಿದುಬಂತು. ತೀಷ್ಣನ ಮರಣ, ನಮಾಧಿ, ಪುನರುತ್ತಾನದ ವರಿಗೆ - ನಿಂತಿವಂತಪರಾಗಿ ನತ್ತವರು ನೇರಪಾಗಿ ಹರಲೋಕಕ್ಕೆ ಹೋಗುವರು ಎಂದು - ನಂಜದರು. ಇದಕ್ಕೆ ನಾನು ಗೌರವಿಸಿ, ನಾನು “ನಿಂತಿವಂತಪರಾಗಿ ನತ್ತವರು ನೇರಪಾಗಿ ಹರಲೋಕಕ್ಕೆ ಹೋಗುವರೋ?” ಎಂಬ ಹಾರವನ್ನು ನೇರಿಸಿದ್ದೇನೆ. ಲೂಕ 16:19-31ರ ಭಾಗವು ಜಿತ್ತಿಕಲಸಿದ್ದನ್ನು ಇಂದಿಗೂ ನಿಜವೆಂದು ನಂಬುವವರು ಬೆಲೆಯುಳ್ಳಂಥ ಬರಹ ನ್ನಿಂದ ಭಾಗವು ವೃಘಿವಾರಿದೆ ಎಂದು ಯೋಜಿಸುತ್ತಾರೆ. ಅದರೆ ಈ ವಾಕ್ಯ ಭಾಗವು ಇಂದಿನ ದಿನಕ್ಕೆ ಅಂತರಣೆಯಾಗುವಲ್ಲವೆಂದು ನಂಬುವವರು ನಾನು ಅನಂತಪೂರಣವಾಗಿ ಹೇಳಿದ್ದೇನೆಂದು ಮತ್ತು ಅವರ ತ್ವಿಪಾರಾಗಣಿಗೆ ಉತ್ತರವು ಸಿಕ್ಕಿದೆಯೆಂದು ಯೋಜಿಸುತ್ತಾರೆ. ಹಿಂದಿನ ಮಾತುಗಳನ್ನು ತೆಗೆದುಕೊಳ್ಳಬಂದಾದರೆ, “ನಾನು ಬರದ್ದು ಬರದಾಯಿತು” (ಯೋಹಾನ 19:22).

ಆದಾಗ್ಯ ನಕ ಈ ತ್ರಣಂಗವು ಬೋಧಿಸುವ ನಂದಭಣದಲ್ಲಿ ಬಹಳ ಉದ್ದ ತ್ರಣಂಗ ವಾಗಿದ್ದರೂ, ಇದನ್ನು ಮರಣ ನಂತರ ಹ್ರಾಯಿಸಿತ (purgatory) ಎಂಬಂತಹ ಹೊರಿನ ತಲೆಬರಹಗಳನ್ನು ಬಿಟ್ಟು ಜಿಕ್ಕಾರಾಗಿ ಕೂಡ ತ್ರಣರಿಸಬಹುದು. ಈ ವಿಷಯಗಳನ್ನು ಎರಡು ಭಾಗಗಳ ತ್ರಣಂಗವಾಗಿ ಮಾಡಬಹುದು ಅಥವಾ ತರಗತಿ ಬೋಧನೆಗಾಗಿ ಉಪಯೋಗಿನ ಬಹುದು.

ಉಪಾಧಿಗಳು

ತೆಲವರು ಇತ್ಯಾಯ 12:1 ಉಪಯೋಗಿಸಿಕೊಂಡು ನಾವು ನತ್ತಹಳೆಗಿರುವ ಜನರ ಶೈತ್ಯಗಳಿಂದ ನುತ್ತುವರಿಯಲ್ಪಟ್ಟಿದೆಯೆಂದು ಬೋಧಿಸುತ್ತಾರೆ. ಇತ್ಯಾಯ 12:1-4 ಉಪಯೋಗಿಸಿ ಕೈನ್ಯ ಜೀವಿತದಲ್ಲ ಸಮನ್ವೇಗಳನ್ನು ಎದಲಿಸಿ ಜೀವನವಿರಿಸಿದ್ದನ್ನು ಇದರಲ್ಲ ಕಾಣಲಾಗಿಗೆ, ನಾವು ಆ ದೃಷ್ಟಾಂತದ ಅಂತರಣೆ ಪರಿಷ್ಠರಣ ಸಿದ್ಧಾಂತವನ್ನು ವಿವರವಾಗಿ ತೆಗೆದು ಕೊಳ್ಳಬಾರದು. ²ಲೂಕ 16ರಲ್ಲಿ ಇರುವ ಲಾಜರನು ಮತ್ತು ಬೇಥಾನ್ಯದಲ್ಲಿರುವ, ಯೀನುಬಿನ ಸ್ತೋಹಿತ ಲಾಜರನು ಬೇರೆ ಬೇರೆಯಾಗಿದ್ದಾರೆ (ಯೋಹಾನ

11). ³ఈ తుంగంపు “నరకదింద ఒందు హత్తవస్తు” ఎంబ హారచన్న తీస్తన జీవన జలతే, 4రల్ల కండుకైలాళ్ళతేచె. ⁴లూక్ 16:19-31ర భాగపు “దృష్టుంటపు” కోణాఁ అధిచా ఇల్లచ్చోఁ ఎన్నుప జజేయన్న నోఁడలి. ఈ భాగపు “ననగే కథేయొందన్న కేళలు” ఎన్నుప అధ్యాయిదింద ఇదన్న తీస్తన జీవన జలతే, 4రల్ల కండుకైలాళ్బముదు. ⁵యేఁనిబిగే నంబందిసిద లికేగిళన్న నోఁడలి. “ననగ కథేయొందన్న హేళే” ఎన్నుప అధ్యాయిదింద తీస్తన జీవన జలతే, 4రల్ల ఎన్నుప వుస్తుకటల్ల కండుకైలాళ్ళతేచె. ⁶దృష్టుంట ఎన్నుప శబ్దద జజేయన్న “మతు ఆంతను అనోఁ నంగతిగిళన్న ... నామ్యోళ ముఖాంతరచే హేళిదను,” ఎన్నుప అధ్యాయివస్తు తీస్తన జీవన జలతే, 3రల్ల కండుకైలాళ్బముదు. ⁷లూక్ 16ర భాగపన్న నలయాగి బిపలనుప భాగపు ఇదు కీస్తను నాయుప చోదలు నుపుర బిషయాగిదే హోరతు ఆంతన మరణద నంగత నుపుర బిషయపల్ల ఎన్నుపదన్న నంబపచరు ఇద్దారే. ఈ భాగపన్న “సిఇపంతరాగి నుపుర నేఁరవాగి పరలోఁఎక్కు హోఁగువరోఁ?” ఎన్నుప అధ్యాయుదల్ల జజేమాడలాగిదె. ⁸ఈ లితి హేళబముదు “నమాదియులు” - దేహపు ఇల్లయచేగేఁ కోళికు భూబియల్ల ఒండాగిదె నుత్తులు అపలిసికేందిదె అపర అంతిచు అల్లత్తర “శేర ఇల్లయిఁ.” ⁹నాపు హాపదల్ల నస్తిద్దేపే (పథిన 2:1) యావాగ హాపగట నమ్మన్న దేపలంద బేఁహండినుపుఁపోఁ (యీశాయ 59:1, 2) నాపు శాలీలకపాగి నాయుత్తెఁచె యావాగ ఆక్షపు దేహపింద బేఁహంటాగ (యాకేఁబ 2:26). “ఎరడనేయ మరణ” (త్రైతపఁ 20:14) యావాగ మనుషును దేపలంద బేఁహంట్టె హోఁగువాగ ఆ నమయిదల్ల ఇద ఆగుపుదు (2 ధేనలేఁవిక 1:9). ¹⁰C. G. Wilke and Wilibald Grimm, *A Greek-English Lexicon of the New Testament*, trans. and rev. Joseph H. Thayer [Edinburgh, Scotland: T. & T. Clark, 1901; reprint; Grand Rapids, Mich.: Baker Book House, 1977], 677.

¹¹Thayer, 520. ¹²కీస్తను కిలఱి చేఁలే మరణ హోఁదిదాగ పలస్తితియ బదలాయితు మతు లూక్ 16 ఈ దినదల్ల అస్పయినుపుదిల్ల ఇదన్న ఈ అధ్యాయుదల్ల నోఁడబముదు. “ఇదన్న సిఇపంతర నుపుర నేఁరవాగి పరలోఁఎక్కు హోఁగువరోఁ?” ఎన్నుప వుస్తుకటల్ల కండుకైలాళ్బముదు. ¹³అగోఁజిపద లోఁఎక్క బియుధుగా లికేగిళ చూడలాగిదె. ఇదర కులతూగి సిఇపంతరాగి నుపుర నేఁరవాగి పరలోఁఎక్కు హోఁగువరోఁ?” ఎన్నుప వుస్తుకటల్ల కండుకైలాళ్బముదు. ¹⁴నాను ఈ అగోఁజినెగిళన్న “సిఇపంతరాగి నుపుర పరలోఁఎక్కు హోఁగువరోఁ” ఎన్నుప అధ్యాయుదల్ల హేఁజ్చు ఆంతపాగి పలశోఁధిస్తేఁచెనే. ¹⁵నుపుర కులతు హోన ఒడంబికిగింత హజీ ఒడంబికి స్టోల్పే హేఁట్టుద్దే ఆజ్ఞయ శబ్ద Sheol ర్రిఁకో శబ్దద Hades గింతలు నామాన్యవాదద్దు ఆశ్వష్టవాదద్దు ఆగిదె. Sheol ఈ శబ్దచు కేఁపల నమాఁగిపాగి నూజిసలాగిదె. ¹⁶Thayer's శబ్దకొలఁపు “కాణదేయలపదు,” 11. ¹⁷Thayer, 11. ¹⁸KJV యులు భాణాంతలిసిద అంగ్రేభాఁజీ “hell” న్న ర్రిఁకో భాణ్యిలు Hades అగిరుత్తే లూక్ 16:23రల్ల ఇద ఆగిరుత్తుదే. ¹⁹KJVరల్ల “ఆగాదవాద హాతాళ” (లూక్ 16:26) ఇదె. ²⁰ఇడి భాగపు “అపరన్న సరకటల్ల హాకిదరు” ఎన్నుపదన్న ర్రిఁకోన్ల ఒందే క్రియాపద అపరన్న యాతనేయల్ల కాకిదరు Tartarus ఎందు నస్తు interlinear నుపుఁపేద అనుగుణపాగి హేళలాగిదె.

²¹The Analytical Greek Lexicon (London: Samuel Bagster & Sons Ltd., 1971), 398.

²²ఈ సిధిరాశ్వవాద హేళకేయ బముళు ఆ దినద లికిప పద్ధతియింద హేళలాగిదె. వ్యక్తియు అతిథియ బలగడేయల్ల ఒరికికైందిద్దానే (పుకా గొపరన్నాను) ఆంతన ఎదెయల్ల అధిచా ఎదెయి చేఁలే ఎందు హేళలాగిదె (యోఁకాన 13:23, 25; 21:20 నోఁడి యోఁకాన 1:18).

నాపు యి. ఎన్న నల్ల ఎదెయ భాగ మతు “స్తుహికిర ఎదెయలు” జిత్రెగిళన్న బరె దిద్దేపె.

²³హోఁలేయ పంజాకాండ వుస్తుకటల్ల “పరద్యున” న్న ఎదెన్న తోఁపవన్న నూజినుత్తుదె.

²⁴KJVయులు “hell” నరక ఎందు బరెయలాగిదె. ఆదరే ర్రిఁకో శబ్దద ఆశ్వోస్తలర కృత్యోరులు 2:3రల్ల Hades అగోఁజిర లోఁలకచేందు బరెదిదె. ²⁵ఈ బిషయపాగి నాను “సిఇపంతరాగి నుపుర నేఁరవాగి పరలోఁఎక్కు హోఁగువరోఁ?” ఎన్నుప అధ్యాయుదల్ల హేఁజ్చుదేనే.

నుపుర మధ్యాంతర స్తీతియల్ల పదన్న యారు నంబత్తురోఁ ఆపరోఁందిగె నాపు ఈ

బిషయపన్న హంజికైలాళ్బలేబేఁకు అదుపే నమస్యేయాగిదె. (నాను ఒత్తాయ మాడిదంతే) అదరే సిఇపంతరాగి నుపుర తస్ఫుఁపే పరలోఁఎక్కు హోఁగుత్తురే ఎందు బేఁధినుప

ನಂತರ ಅಂತಹ ದೇಹದ್ವೆ ನಮಸ್ಯಿಯಲ್ಲ. ²⁶ಮರಣದ ನಂತರ ಹಾಯಿಕ್ಕಿತವು (ಇದು ಲ್ಯಾಟಿನ್ ಭಾಷೆಯ “cleanse”) ಹಡವಾಗಿದೆ. ಇದು ರೋಮನ್ ಕ್ರಾಫ್ತೋಅಳ್ಕಾ ಸಿದ್ಧಾಂತವಾಗಿದೆ ಬಂಡಿನಲ್ಲಿಟ್ಟು ನೇರವಾಗಿ ಅವರು ನರಕಕ್ಕೆ ಹೋಗುವರು ಎಂದು ಬೋಧಿಸುತ್ತದೆ ಅದರೆ “ಕೃಪೆಯಲ್ಲ ನತ್ತಪರು” ಈಗಲೂ ನಿತ ಕ್ಷಮಿನಲಾರದ ಹಾಪಗಳು ಹ್ರಾಯಿಕ್ಕಿತ ಸ್ಥಳಕ್ಕೆ ಹೋಗುತ್ತಾರೆ ಎಂದು ಅವರು ನಂಬುತ್ತಾರೆ. ಹ್ರಾಯಿಕ್ಕಿತದ ಲುಧ್ಯೇಶವೆಂದೆಂದರೆ ಅತ್ಯಾರ್ಥಿನ್ಯಾತ್ಮಮಂಜಂದ “ಶುದ್ಧಿಕರಿಸುವದು” ಅವರು ಒಬ್ಬಾಗಿ ನೇಲ ಪೂರ್ಜನುವದು ಹ್ರಾಯಿಕ್ಕಿತದಲ್ಲಿರುವವರಿಗಾಗಿ ದಾಸರ್ಥಮಂಗಳನ್ಯಾ ಮಾಡುವದು ಅವರು ಹ್ರೋತಸ್ಸಿನುತ್ತಾರೆ. ಅವರು ಸ್ತೀರೆಸುವಂತಹರು ಭಯಿಂತರ ಸ್ಥಳದಲ್ಲ ನಮಯ ಕಳೆಯುತ್ತಾರೆ. ಈ ಸಿದ್ಧಾಂತವು ಸ್ತೀರವಾಗಿ ಆದಾಯ ಬರುವ ಮಾರ್ಗ ರೋಮನ್ ಕ್ರಾಫ್ತೋಅಳ್ಕರ ನಭಿಯ ಸಿದ್ಧಾಂತವಾಗಿದೆ.